

ಮೈತ್ರಿ ಸಂದೇಶ

*

ಗ್ರಂಥಕರ್ತೆ:
ಹರ್ಷಾರ್ಥ ಮಿರ್ಪಾರ್ ಗುಲಾಂ ಅಹ್ಲಾದ್

*

ಅನುವಾದಕ:
ಮುಹಮ್ಮದ್ ಯೋಸುಫ್
ಮಂಗಳೂರು

*

ಪ್ರಕಾಶಕರು:
ನರ್ಪಾರ್ಥ ನಶ್ರೇಂದ್ರ ಇಶಾಂತ್ರ,
ಭಾರತ

Maithri Sandesha

Kannada translation of Urdu Work:

صلح پیغام

“Paigham-e-Sulh”

Author	Hazrat Mirza Ghulam Ahmad
Translated by	Muhammad Yusuf, Mangalore
First Edition	1975
Second Edition	1994
Third Edition	2008
Fourth Edition	2018
Reviewed by	Moulavi Inamullah
Type Setting	U.Basheer Ahmad, Manjeshwar; Inamullah, Mangaluru
Published by	Nazarat Nashro - Isha'at, Qadian, Distt. Gurdaspur, Punjab -143516
Copies	1000
Printed at	Fazl-e-Umar Printing Press, Qadian

ವಿಷಯಾನುಕ್ರಮಣಿಕೆ	ಪುಟ
ಮುನ್ನಡಿ	1
ಪ್ರಾರ್ಥನೆ	3
ಸಂದೇಶ	3
ದೇವನ ಕೃಪೆ ಸರ್ವವ್ಯಾಪಕವಾಗಿದೆ	5
ಪ್ರತಿಯೊಂದು ಸಮುದಾಯದಲ್ಲಿ ಪ್ರವಾದಿ	7
ಬಕ್ಕದ ಪ್ರಾಧಾನ್ಯ	9
ನನ್ನ ಅನುಭವ	13
ಸಂಪುಟಿತ ವಿಶ್ವಸರ್ಗಳು	15
ಅಸಹಿಷ್ಟತೆಯ ಆರಂಭ	18
ಪ್ರವಾದಿನಿಂದ ವಿಷ	20
ಆರ್ಯ ಸಮಾಜ ಮತ್ತು ವೇದ	22
ಒಪ್ಪಂದ ಮಾಡಿಕೊಳ್ಳೋಣ	24
ಕಲಹಗಳಿಗೆ ಕಾರಣ	26
ಮುಳ್ಳಿಮರಿಗೆ ಉಪದೇಶ	28
ಕಾಲದ ಸಾಕ್ಷರೀ	33
ಹರಿಷ್ಠಿರತ್ತಾ ಪ್ರೇಗಂಬರ್ ಸಲ್ಲಲ್ಲಾಹು ಅಲ್ಯೇಹಿ ವಸಲ್ಲಿಮ್	34
ಉಂಟುಮಾಡಿದ ಪರಿವರ್ತನೆ	
ಇಸ್ಲಾಂ ಪ್ರಚಾರಗೊಂಡುದು ಹೇಗೆ?	37
ಇಸ್ಲಾಮಿನ ಅಧ್ಯಾಪನೆ	42

ಮುನ್ನಡಿ

ಅಹ್ವಾದಿಯಾ ಮುಸ್ಲಿಂ ಸಂಘಟನೆಯ ಸ್ಥಾಪಕರಾದ ಹರಖ್‌ರತ್ ಮಿರ್ಖಾರ್
ಗುಲಾಂ ಅಹ್ವಾದ್^(೧) ತಮ್ಮ ಮರಣದ ಎರಡು ದಿನ ಮೊದಲು ಬರೆದ ಒಂದು
ಲಾಙ್ ಉಪನ್ಯಾಸದ ಕನ್ನಡಾನುವಾದವಾಗಿದೆ ಇದು.

1908ನೇ ಇಸವಿ, ಮೇ 31ರಂದು ಲಾಹೋರಿನಲ್ಲಿ ಸೇರಲು ನಿಶ್ಚಯಿಸಿದ
ಸಮ್ಮೇಳನಕ್ಕಾಗಿ ತಯಾರಿಸಲ್ಪಟ್ಟ ಈ ಪ್ರಬಂಧವು ಆ ಮಹಾತ್ಮರ ಮರಣದ
ನಿಮಿತ್ತ, ಜೂನ್ 21ರಂದು ಲಾಹೋರ್ ಯುನಿವರ್ಸಿಟಿ ಹಾಲಿನಲ್ಲಿ ಜಸ್ಟಿಸ್
ಪಿ.ಸಿ. ಚಟ್ಟಜೀಯರ ಅಧ್ಯಕ್ಷತೆಯಲ್ಲಿ ಸೇರಿದ ಸಮ್ಮೇಳನದಲ್ಲಿ ಓದಲ್ಪಟಿತು. ಹಿಂದು
ಮತ್ತು ಮುಸ್ಲಿಂ ಧರ್ಮಾರೋಜಗೊಂಡ ಐದು ಸಾವಿರಕ್ಕೂ ಮೀಕ್ಕಿದ ಜನರು
ಭಾಗವಹಿಸಿದ ಆ ಸಭೆಯಲ್ಲಿ ಪಂಜಾಬ್ ಜೀಫ್ ಕೋಟ್‌ ವಕೀಲರಾಗಿದ್ದು
ಶಾಜಾ ಕರ್ಮಾಲ್ಯಾದ್ವೀನ್ ಸಾಹೇಬರು ಇದನ್ನು ಓದಿದರು.

ಭಾರತದಲ್ಲಿ, ಮುಖ್ಯವಾಗಿ ಪಂಜಾಬಿನಲ್ಲಿ ಆ ಕಾಲದಿಂದಲೇ ಗೋಚರಿಸುತ್ತಿದ್ದ,
ಹಿಂದು-ಮುಸ್ಲಿಂ ಪ್ರೇಮೋಚಿಯು, ಭಾರತ ಭೂವಿಂಡದ ಶಾಂತಿಯನ್ನು
ಕ್ಷೇಮಾಭಿವೃದ್ಧಿಗಳನ್ನು ಕೆಡಿಸಿ ದುರಾವಸ್ಥೆಯೆಚೆಗೆ ಕೊಂಡೊಯ್ಯುವುದೆಂದು ತನ್ನ
ಆಧ್ಯಾತ್ಮಿಕ ದೂರದೃಷ್ಟಿಯಿಂದ ಮುಂಚಿತವಾಗಿಯೇ ತಿಳಿದ ಆ ಮಹಾಮರುಷರು
ಹಿಂದುಗಳನ್ನು ಮುಸ್ಲಿಮರನ್ನು ಪರಸ್ಪರ ಒಂದುಗೂಡಿಸುವ ಒಂದು ಮಹಾ
ಪ್ರಯತ್ನದಲ್ಲಿ ತೊಡಗಿದ್ದರು.

ಹರಖ್‌ರತ್ ಅಹ್ವಾದ್^(೧) ಲಾಹೋರಿನಲ್ಲಿ ತಮ್ಮ ಕೊನೆಯ ಯಾತ್ರೆ ನಡೆಸಿದ
ಸಂದರ್ಭದಲ್ಲಿ ಹಲವು ಪ್ರಸಿದ್ಧ ಹಿಂದು ಮುಸ್ಲಿಂ ಧರ್ಮಾರು ಆ ಮಹಾತ್ಮರನ್ನು

ಭೇಟಿ ಮಾಡಿದ್ದರು. ಆಗ, ತಾನು ಒಂದು ಮೈತ್ರಿ ಸಂಘವನ್ನು ಸ್ಥಾಪಿಸಲು ಉದ್ದೇಶಿಸಿರುವೆಂದೂ ಅದಕ್ಕೆ ಆವಶ್ಯವಿರುವ ಸಹಾಯ ಸಹಕಾರಗಳನ್ನು ನೀಡಬೇಕೆಂದೂ ಅವರೊಡನೆ ಹರ್ಷಾರ್ಥ ಅಪ್ಪಣ್ಣ^(೪) ಅಪೇಕ್ಷಿಸಿದ್ದರು. ಹಾಗೆ ಲಾಹೋರಿನ ಸಮೇಳನವು ಏರ್ಪಟಿತು.

ಹಿಂದು ಮುಸ್ಲಿಂ ಮೈತ್ರಿಗಾಗಿ ಕೊನೆಯ ತನಕ ಪ್ರಯತ್ನಿಸಿದ ಓರ್ವ ಮಹಾ ಮರುಷರ ಈ ವಿಶ್ವ ಕೃತಿಯನ್ನು ಕನ್ನಡದಲ್ಲಿ ಭಾಷಾಂತರಿಸಲು ಸಾಧ್ಯವಾದುದರಲ್ಲಿ ನನಗೆ ಬಹು ಸಂಶೋಷಿತವೆ. ಉದುರ್ವವಿನಿಂದ ಕನ್ನಡಕ್ಕೆ ಭಾಷಾಂತರಿಸುವ ಕಾರ್ಯದಲ್ಲಿ ನನಗೆ ಸಕಲ ನೆರವಿತ್ತು ಸಹಕರಿಸಿ ಹೊತ್ತಾಹಿಸಿದವರಿಗೂ ಇದನ್ನು ಪ್ರಕಟಿಸುವುದರಲ್ಲಿ ಸಕಲ ಸಹಕಾರಗಳನ್ನಿತ್ತ ಎಲ್ಲರಿಗೂ ನಾನು ಮಣಿಯಾಗಿದ್ದೇನೆ.

ಮತೀಯ ಫರ್ಮಣೆಯ ಕರಿನೆರಳಿನಲ್ಲಿ ಕಾಲಕಳೆಯುವ ಭಾರತ ಭೂಖಂಡದ ಜನಕೋಟಿ ಈ ಯುಗಮರುಷರ ಉಪದೇಶ, ನಿದೇಶನಗಳನ್ನನುಸರಿಸಿ ವರ್ತಿಸಲು ಪ್ರಯತ್ನಿಸಿದರೆ, ಹಾ! ಎಷ್ಟು ಒಳೆಯದು !

ಅನುವಾದಕ

ಮಂಜೇಶ್ವರ

3-2-1975

ಅಹ್ವಾದಿಯಾ ಮುಸ್ಲಿಮ್ ಸಂಘಟನೆಯ ಸಾಪಕರ

ಮೈತ್ರಿ ಸಂದೇಶ

ಪ್ರಾರ್ಥನೆ

ಸರ್ವತತ್ತವಾದ ನನ್ನ ಪ್ರಭುವೇ, ತ್ವಿಯ ಮಾರ್ಗದರ್ಶಕನೇ, ಸತ್ಯಸಂಧರೂ ನಿಷ್ಪಾತಂಕರೂ ಆದ ಭಕ್ತರು ನಿನ್ನ ಸಾಮೀಪ್ಯವನ್ನು ಯಾವ ಮಾರ್ಗವನ್ನನುಸರಿಸಿ ಪಡೆಯುತ್ತಾರೋ ಆ ಮಾರ್ಗದಲ್ಲಿ ನೀನು ನಮ್ಮನ್ನು ನಡೆಸು. ಕಾಮ, ಕ್ಷೋಧ, ಲೋಭ, ಮೋಹ, ಮದ, ಮತ್ತುರಾದಿಗಳಿಂದ (ಭೌತಿಕೇಚ್ಚಿಗಳಿಂದ) ಸಂತೃಪ್ತಿಯನ್ನು ಪಡೆಯುವ ದುರ್ವಾಸಿಗಳ ಮಾರ್ಗವನ್ನನುಸರಿಸದಂತೆ ನಮ್ಮನ್ನು ರಕ್ಷಿಸು.

ಸಂದೇಶ

ಸ್ವೇಧಿತರೇ, ಹಿಂದುಗಳೂ ಮುಸ್ಲಿಮರೂ ಆದ ನಾವೆಲ್ಲರೂ ನೂರಾರು ವಿಶ್ವಾಸಾಭಿಪ್ರಾಯ ವೈಪರೀತ್ಯಗಳಿಂದ ಕೂಡಿದವರಾಗಿದ್ದರೂ ಈ ಪ್ರಪಂಚದ ಸೃಷ್ಟಿಕರ್ತನೂ ಪ್ರಭುವೂ ಆದ ಪರಮಾತ್ಮನಲ್ಲಿ ವಿಶ್ವಾಸವಿಡುವ ವಿಷಯದಲ್ಲಿ ಒಂದಾಗುತ್ತೇವೆ. ಹಾಗೆಯೇ, ನಾವೆಲ್ಲರೂ ಮನುಷ್ಯರೆಂದು ಮಾತ್ರವಲ್ಲ, ಒಂದೇ ದೇಶದಲ್ಲಿ ವಾಸಿಸುವುದರಿಂದಲೂ ಪರಸ್ಪರ ಸೇರೆಕರೆಯವರೆಂಬ ನೆಲೆಯಲ್ಲಿಯೂ ಸಾಮೂಹಿಕ ಅಭಿವೃದ್ಧಿಗಳಿಗಾಗಿ ಒಂದಾಗುತ್ತೇವೆ. ಆದುದರಿಂದ ನಾವು ನಿಷ್ಪಾತಂಕತೆಯಿಂದಲೂ ಸದುದ್ದೇಶದಿಂದಲೂ ಪರಸ್ಪರ ಏಕ್ತರಂತೆ

ವರ್ತಿಸಿ ಧಾರ್ಮಿಕವೂ ಲೋಕವೂ ಆದ ಎಲ್ಲ ವೈಷ್ಯಮೃಗಳಲ್ಲಿ ಅನೇಕೊಣ್ಣ ಸಹಾನುಭೂತಿಯನ್ನು ಪ್ರಕಟಿಸಿ, ಒಂದೇ ಶರೀರದ ಅವಯವಗಳಂತೆ ಪರಸ್ಪರ ಸಹಕರಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ.

ಶ್ರೀಯ ದೇಶ ಬಾಂಧವರೇ, ಸಹಾನುಭೂತಿಯ ಉಪದೇಶವನ್ನೀಯದ ಧರ್ಮವು ಯಥಾರ್ಥವಾದ ಧರ್ಮವಲ್ಲ. ಹಾಗೆಯೇ ಸಹಾನುಭೂತಿಯನ್ನು ತೋರಿಸದ ಮನುಷ್ಯನು ಮನುಷ್ಯನೆಂದು ಕರೆಯಲ್ಪಡಲು ಅರ್ಹನಲ್ಲ. ಪರಮಾತ್ಮನು ತನ್ನ ಅನುಗ್ರಹವನ್ನು ಪ್ರತಿಯೊಂದು ಜಾತಿಯವರಿಗೆ ನೀಡಿರುವನು. ಆಯಾರವರ್ತದ ಮೂರ್ಚಿಕರಿಗೆ ಅವನು ಏನೆಲ್ಲ ಶಕ್ತಿಗಳನ್ನೂ ಬೋಧನೆಗಳನ್ನೂ ಇತ್ತಿದ್ದನೋ ಅಂತಹ ಶಕ್ತಿಗಳನ್ನೂ ಬೋಧನೆಗಳನ್ನೂ ಅವನು ಅರಬಿಯರಿಗೂ ಪಾಸಿಂಯರಿಗೂ ಸಿರಿಯಾದವರಿಗೂ ಜೀನೀಯರಿಗೂ ಜಪಾನೀಯರಿಗೂ ಇತ್ತಿರುವನು. ಸಕಲ ಜನಾಂಗಗಳಿಗೂ ದೇವನ ಭೂಮಿಯು ಒಂದು ವಿಶಾಲವಾದ ಪ್ರಾಂಗಣದಂತಿದೆ. ಹಾಗೆಯೇ ಎಲ್ಲರಿಗೂ ಸೂರ್ಯ, ಚಂದ್ರ, ನಕ್ಷತ್ರಾದಿಗಳು ಪ್ರಕಾಶವನ್ನು ಕೊಡುತ್ತವೆಯಲ್ಲದೆ ಅವುಗಳು ಮಾಡಬೇಕೆಂದು ದೇವನು ನಿಷ್ಟಿಯಿಸಿದ ಮತ್ತಿತರ ಕಾರ್ಯಗಳನ್ನು ಸಹ ಅವು ನಿರ್ವಹಿಸುತ್ತವೆ. ಎಲ್ಲ ಜಾತಿಯವರೂ ಪರಮಾತ್ಮನಿಂದ ಸೃಷ್ಟಿಸಲಬ್ಬ ವಾಯು, ನೀರು, ಬೆಂಕಿ, ಮಣ್ಣ ಎಂಬಿತ್ಯಾದಿಗಳಿಂದ ಪ್ರಯೋಜನವನ್ನು ಪಡೆಯುತ್ತಾರೆ. ಹಾಗೆಯೇ ಭೂಮಿಯ ಉತ್ತಮಿಗಳಾದ ಧಾನ್ಯಗಳನ್ನೂ ಮೂಲಿಕೆಗಳನ್ನೂ ಫಲಮಷ್ಟಾದಿಗಳನ್ನೂ ತಮ್ಮ ಪ್ರಯೋಜನಕ್ಕಾಗಿ ಉಪಯೋಗಿಸುತ್ತಾರೆ. ಮನುಷ್ಯ ಕುಲಕ್ಕೆ ಒಳಿತುಂಟುಮಾಡಬೇಕೆಂದೂ ಸಂಕುಚಿತ ಮನೋಭಾವವಾಗಲೀ ಅಸಹಾನುಭೂತಿಯಾಗಲೀ ನಮ್ಮಲ್ಲಿ ಇರಬಾರದೆಂದೂ ಪರಮಾತ್ಮನ ಈ ವಿಶಾಲವಾದ ಉದಾರತೆ ನಮಗೆ ಕಲಿಸಿಕೊಡುತ್ತದೆ.

ಸ್ವೇಂಹಿತರೇ, ನಮ್ಮಲ್ಲಿ ಯಾವುದಾದರೊಂದು ಸಮುದಾಯದವರು ಪರಮಾತ್ಮನ ಈ ದಿವ್ಯ ಮಾದರಿಯನ್ನು ಗೌರವಿಸಿದೆಯೂ ಅವನ ಪಾವನ ಗುಣಗಳಿಗೊಪ್ಪವಂತೆ ತಮ್ಮ ನಡವಳಿಕೆಗಳನ್ನು ರೂಪಿಸಿದೆಯೂ ಇದ್ದರೆ ಅವರು ಬೇಗನೆ ನಾಶವಾಗುವರು. ಈ ಉಲ್ಲಂಘನೆಯ ದುಷ್ಪರಿಣಾಮಗಳು ಅವರ ಮೇಲೆ ಮಾತ್ರವಲ್ಲ, ಅವರ ಮುಂದಿನ ಸಂತಾನಗಳ ಮೇಲೆ ಸಹ ಉಂಟಾಗುವುದು. ಪರಮಾತ್ಮನ ಗುಣ ವಿಶೇಷಗಳನ್ನು ತಮ್ಮ ಜೀವಿತದಲ್ಲಿ ಅನುಸರಿಸುವುದು

ಮಾನವರ ಭಾಣಕೆಗಿರುವ ಒಂದು ಜೀವಜಲವಾಗಿದೆ. ಶಾಂತಿ ಸಮಾಧಾನಗಳ ಉದ್ಘಾವ ಸಾಫನವಾದ ಪವಿತ್ರ ದೈವಿಕ ಗುಣಗಳನ್ನನುಸರಿಸಿ ಜೀವನ ಕ್ರಮವನ್ನು ರೂಪಿಸುವುದರಲ್ಲಿ ಮಾತ್ರ ಮನುಷ್ಯನ ಶಾರೀರಿಕ ಮತ್ತು ಆಧ್ಯಾತ್ಮಿಕ ಜೀವನವು ಅಶ್ರಯಿಸಿದೆ. ಈ ಪರಮಾರ್ಥವನ್ನು ಲೋಕಾರಂಭದಿಂದ ಈವರೆಗಿನ ಎಲ್ಲ ದೇಶಗಳ ಸತ್ಯಸಂಧರಾದ ದೇವದಾಸರು ಸಾಕ್ಷಿಗೊಳಿಸಿದ್ದಾರೆ.

ದೇವನ ಕೃಪೆ ಸರ್ವಾಪಕವಾಗಿದೆ

ಈ ವಿಶಾಲವಾದ ತತ್ವವನ್ನು ಪ್ರಬೋಧಿಸುವ ಒಂದು ವಾಕ್ಯದಿಂದ ಪರಮಾತ್ಮನು ಪವಿತ್ರ ಶಿರ್ಔಂಡಿನ ಪ್ರಥಮ ಅಧ್ಯಾಯವನ್ನು ಆರಂಭಿಸಿರುವನು. ನೋಡಿರಿ: ‘ಅಲ್ಲ ಹಮ್ಮಲಿಲ್ಲಾಹಿ ರಚಿಲ್ಲಾ ಆಲಮೀನ್’ ಎಂದರೆ “ಸರ್ವ ಲೋಕಗಳ ಸೃಷ್ಟಿಕರ್ತನೂ ರಕ್ಷಕನೂ ಆದ ದೇವನು ಮಾತ್ರ ಎಲ್ಲ ಸ್ತುತಿಗಳಿಗೆ ಅಹಂನು”. ಇಲ್ಲಿ ಲೋಕಗಳು ಎಂಬ ಶಬ್ದದಲ್ಲಿ ಎಲ್ಲ ಜನಾಂಗದವರೂ ಎಲ್ಲ ಕಾಲದವರೂ ಎಲ್ಲ ರಾಜ್ಯದವರೂ ಒಳಪಡುತ್ತಾರೆ. ದೇವಾನುಗ್ರಹಗಳು ತಮಗೆ ಮಾತ್ರ ಲಭಿಸಿರುವುದೆಂದು ಅಭಿಪ್ರಾಯಪಟ್ಟಿ ಇತರ ಜನಾಂಗದವರು ಮನುಷ್ಯ ವರ್ಗದವರಲ್ಲವೆಂಬ ರೀತಿಯಲ್ಲಿ, ದೇವನು ಅವರನ್ನು ಸೃಷ್ಟಿಸಿದ ನಂತರ ಅವರನ್ನು ಮರೆತಿರುವನೆಂದೋ ಕೈಬಿಷ್ಟಿರುವನೆಂದೋ ಅವರು ಅವನ ಸೃಷ್ಟಿಗೇ ಅಲ್ಲವೆಂಬ ರೀತಿಯಲ್ಲಿ ಭಾವಿಸಿ ದೇವನ ಸರ್ವಾಪಕವಾದ ಕೃಪಾಕಟಾಕ್ಷವನ್ನು ಇತರರಿಗೆ ಅಲ್ಲಾಗಳೇಯುವ ಎಲ್ಲ ಜಾತಿಯವರಿಗೂ ಈ ಶಿರ್ಔಂಡನ್ ವಾಕ್ಯವು ಒಂದು ಖಂಡನೆಯಾಗಿದೆ. ಪರಮಾತ್ಮನಿಂದ ನಿಯೋಜಿಸಲ್ಪಟ್ಟ ಎಲ್ಲ ಪ್ರಾದಿಗಳು ಮತ್ತು ಸಂದೇಶವಾಹಕರು ಯಹೂದಿ ವಂಶದಲ್ಲಿ ಮಾತ್ರ ಜನಿಸಿರುವರೆಂದು ಇಂದಿಗೂ ಯಹೂದಿಯರೂ ಕ್ರೀಸ್ತರೂ ನಂಬುತ್ತಾರೆ. ಇತರ ಜನಾಂಗದವರು ದುರ್ಮಾರ್ಗದಲ್ಲಿಯೂ ಅಂಥಕಾರದಲ್ಲಿಯೂ ನಡೆಯುವುದನ್ನು ನೋಡಿಯೂ ಪರಮಾತ್ಮನು ಅವರ ಕಡೆಗೆ ಸಿಟ್ಟಿನಿಂದ ಗಮನವನ್ನು ಹರಿಸದೆಯೂ ಕರುಣೆಯನ್ನು ತೋರಿಸದೆಯೂ ಇರುವನೆಂದಾಗಿದೆ ಇವರ ವಿಶ್ವಾಸ! ಉದಾಹರಣೆಗೆ, ತಾನು ಇಸ್ತುಂತಾನ ಕುರಿಗಳಾಗಿ (ಎಂದರೆ ಯಹೂದಿಯರಿಗಾಗಿ) ಬಂದಿರುವನೆಂದು ಮಹಾತ್ಮ ಯೇಸುಕ್ರಿಸ್ತರು ಹೇಳಿರುವುದಾಗಿ ಬೈಬಲಿನಲ್ಲಿದೆ. ಯೇಸುಕ್ರಿಸ್ತರು ತಾವು ದೇವನೆಂದು ನಿಜವಾಗಿಯೂ ವಾದಿಸಿದ್ದರೆಂದು ಭಾವಿಸಿದರೆ ಈ ರೀತಿಯ

ಸಂಕುಚಿತ ಪ್ರವೃತ್ತಿಯ ವಚನಗಳು ಅವರ ಬಾಯಿಯಿಂದ ಬಂದಿರೆಯೆಂದು ನಂಬುವುದು ಆಶ್ಚರ್ಯಕರವಾಗಿದೆ. ಅವರು ದೇವನೆಂದು ವಾದಿಸಿದ್ದರೆ ಈ ವಾಕ್ಯದ ಅರ್ಥ ಅವರು ಕೇವಲ ಇಸ್ತಾತ್ಸಾಹಿ ವಂಶಜರ ದೇವನೆಂದೂ ಇತರ ಜಾತಿಗಳ ದೇವನಲ್ಲವೆಂದೂ ಇತರ ಜಾತಿಗಳ ಸುಧಾರಣೆಯಲ್ಲಿಯೂ ಯಶೋಭಿವೃದ್ಧಿಯಲ್ಲಿಯೂ ಅವರಿಗೆ ಸಹಾನುಭೂತಿ ಇರಲಿಲ್ಲವೆಂಬುದೂ ಮೇಲಿನ ವಾಕ್ಯದಿಂದ ಸ್ಪಷ್ಟ. ಯಹೂದಿಯರ ಮತ್ತು ಕ್ರೀಸ್ತರ ಅಭಿಪ್ರಾಯ ಪ್ರಕಾರ ಸಕಲ ಪ್ರವಾದಿಗಳು ಮತ್ತು ಸಂದೇಶವಾಹಕರು ಅವರ ವಂಶದಲ್ಲಿ ಮಾತ್ರ ಜನಿಸಿರುವರು. ಅವರ ವಂಶದವರಿಗೆ ಮಾತ್ರ ದೈವಿಕ ಗ್ರಂಥಗಳು ಅವತೀರ್ಣವಾದವು ಎಂದು ಸಹ ಅವರ ವಿಶ್ವಾಸವಾಗಿದೆ. ಯೇಸುಕ್ರಿಸ್ತರಿಗೆ ಕೊನೆಯದಾಗಿ ದೇವನು ತನ್ನ ವಚನಗಳನ್ನು ಅನುಗ್ರಹಿಸಿದನೆಂದು ಕ್ರೀಸ್ತರು ನಂಬುತ್ತಾರೆ. ಅನಂತರ ದೇವ ಸಂದೇಶ ಬರುವುದು ಕೊನೆಗೊಂಡಿತೆಂದು ಅವರು ನಂಬುತ್ತಾರೆ. ಇಂತಹ ಅಭಿಪ್ರಾಯಗಳನ್ನೇ ಆಯ್ರಸಮಾಜದವರು ಸಹ ಹೊಂದಿದ್ದಾರೆ. ಎಂದರೆ ಯಹೂದಿಯರು ಮತ್ತು ಕ್ರೀಸ್ತರು ದೇವಾನುಗ್ರಹಗಳೂ ದೇವವಾಣಿಗಳೂ ತಮಗೆ ಮಾತ್ರ ದೊರಕಿರೆಯೆಂದೂ ಬೇರೆ ಯಾರಿಗೂ ಈ ರೀತಿಯ ಅನುಗ್ರಹಗಳು ದೊರೆತಿಲ್ಲವೆಂದೂ ಅಭಿಮಾನಿಸುವ ಹಾಗೆಯೇ ದುರಧ್ಯಷ್ಟವಶಾತ್ ಆಯ್ರಸಮಾಜದವರು ಸಹ ಇದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದಾರೆ. ಆಯ್ರಾವರ್ತದ ಗಡಿಯಿಂದ ಹೊರಗೆ ದೈವಿಕ ಸಂದೇಶವು ಯಾರಿಗೂ ತಲಪಿಲ್ಲವೆಂದು ಇವರ ವಿಶ್ವಾಸವಾಗಿದೆ. ನಾಲ್ಕರು ಮುಖಿಗಳಿಗೆ ಅನುಕಾಲಿಕವಾಗಿ ವೇದವು ಮನಃ ಮನಃ ಅವತೀರ್ಣವಾಗುತ್ತದೆಯೆಂದು ಇವರ ವಿಶ್ವಾಸವಾಗಿದೆ. ವೈದಿಕ ಸಂಸ್ಕೃತದಲ್ಲಿಯಲ್ಲದೆ ಇತರ ಭಾಷೆಗಳಲ್ಲಿ ದೇವನು ತನ್ನ ಸಂದೇಶವನ್ನು ಕಳುಹಿಸುವುದಿಲ್ಲವೆಂದು ಇವರ ಅಭಿಪ್ರಾಯವಾಗಿದೆ.

ಆದುದರಿಂದ, ಈ ಎರಡು ಜನಾಂಗದವರು ದೇವನನ್ನು ಸರ್ವಲೋಕಗಳ ಸೃಷ್ಟಿಕರ್ತನೆಂದು ನಂಬುವುದಿಲ್ಲವೆಂದು ಸ್ಪಷ್ಟವಾಗುತ್ತದೆ. ದೇವನು ಸರ್ವಲೋಕಗಳ ಪ್ರಭುವೆಂದು ಇವರ ವಿಶ್ವಾಸವಾಗಿದ್ದಾರೆ, ಅವನು ಇವರೊಡನೆ ಮಾತ್ರ ಸ್ಥಿರವಾದ ಸಂಬಂಧ ಸ್ಥಾಪಿಸಿರುವನೆಂದು ಇವರು ವಿಶ್ವಾಸವಿಡುವುದು ಅಸಾಧ್ಯ. ಇವರ ವಿಶ್ವಾಸ ಪ್ರಕಾರ ದೇವನು ಪಕ್ಷಪಾತಿಯೆಂಬುದು ಸ್ಪಷ್ಟ. ಈ ನಂಬಿಕೆಗಳನ್ನು ಹೊಗಲಾಡಿಸಲಿಕ್ಕಾಗಿಯೇ, "ದೇವನು ಸರ್ವಲೋಕಗಳ, ಸರ್ವಜನಾಂಗಗಳ

ಪ್ರಭು" ಎಂಬ ಆಶಯವನ್ನೊಳಗೊಂಡ ವಚನದಿಂದ ಪವಿತ್ರ ಶಿರೋಽನ್
ಪ್ರಾರಂಭಿಸಲ್ಪಟ್ಟಿದೆ.

ಪ್ರತಿಯೊಂದು ಸಮುದಾಯದಲ್ಲಿ ಪ್ರವಾದಿ

ಪರಮಾತ್ಮನು ಯಾವುದಾದರೆಂದು ಪ್ರತ್ಯೇಕ ಜನಾಂಗದವರಲ್ಲಿ ಅಥವಾ ಪ್ರತ್ಯೇಕ ದೇಶದಲ್ಲಿ ಮಾತ್ರ ಪ್ರವಾದಿಗಳನ್ನು ನಿಯೋಜಿಸಿರುವನೆಂಬ ವಿಶ್ವಾಸವು ಸರಿಯಲ್ಲವೆಂದು ಪವಿತ್ರ ಶಿರೋಽನಿನಲ್ಲಿ ಹಲವು ಸ್ಥಳಗಳಲ್ಲಿ ದೇವನು ನುಡಿದಿರುವನು.

ಯಾವುದೇ ಗೋತ್ತಮನಾಗಲೀ ದೇಶವನಾಗಲೀ ದೇವನು ಮರೆತಿಲ್ಲ. ಈ ಸಂಗತಿಯನ್ನು ಪವಿತ್ರ ಶಿರೋಽನಿನಲ್ಲಿ ಹಲವೆಡೆಗಳಲ್ಲಿ ಉಪಯುಕ್ತ ಉದಾಹರಣೆಗಳಿಂದಲೂ ಧೃಷ್ಟಾಂತಗಳಿಂದಲೂ ಸ್ಪಷ್ಟಪಡಿಸಲಾಗಿದೆ. ಸರ್ವಶಕ್ತನಾದ ಪರಮಾತ್ಮನು ಎಲ್ಲ ಸಮುದಾಯದವರಿಗೂ ದೇಶದವರಿಗೂ ಅವರ ಭೌತಿಕ ಆವಶ್ಯಕತೆಗಳನ್ನು ಮೂರ್ಖೆಸಲು ಸಕಲ ವಿಧ ಸೌಕರ್ಯಗಳನ್ನು ಒದಗಿಸಿಕೊಟ್ಟಿರುವ ಹಾಗೆಯೇ ಎಲ್ಲ ಜನಾಂಗದವರ ಮತ್ತು ಎಲ್ಲ ದೇಶದವರ ಆಧ್ಯಾತ್ಮಿಕ ಆವಶ್ಯಕತೆಗಳಿಗಾಗಿಯೂ ಎಲ್ಲ ಏಷಾಡುಗಳನ್ನು ಮಾಡಿರುವನು. ಇದರ ಕುರಿತು ಪವಿತ್ರ ಶಿರೋಽನಾನಲ್ಲಿ ಒಂದೆಡೆ ಹೀಗೆ ಹೇಳಲಾಗಿದೆ: ‘ವ ಇಮ್ಮುನ್ ಉಮ್ಮುತಿನ್ ಇಲ್ಲಾ ಖಿಲಾ ಫೀಹಾ ನಧೀರ್’ ಎಂದರೆ, “ಒಬ್ಬ ಮುನ್ನೆಚರಿಕೆಯನ್ನೀಯುವವನು ಒಂದಿರದ ಯಾವುದೇ ಸಮುದಾಯವಿಲ್ಲ.” (35: 25)

ಆದುದರಿಂದ ನಾವೆಲ್ಲರೂ ವಿಶ್ವಾಸವಿಡಬೇಕಾದ ಸಕಲ ಸಂಪೂರ್ಣನೂ ಸತ್ಯಸ್ವರೂಪನೂ ಆದ ಪರಮಾತ್ಮನು ಸರ್ವಶೋಕಗಳ ಸೃಷ್ಟಿಕರ್ತನೂ ಪಾಲಕನೂ ಆಗಿದ್ದಾನೆಂದು ವಿವಾದವಿಲ್ಲದೆ ಸ್ವೀಕರಿಸಬೇಕಾಗಿದೆ. ಅವನ ಪರಿಪಾಲನೆಯು ಯಾವುದಾದರೆಂದು ಪ್ರತ್ಯೇಕ ಜಾತಿಗೋ, ಪ್ರತ್ಯೇಕ ಕಾಲಕ್ಷೋ, ಪ್ರತ್ಯೇಕ ರಾಜ್ಯಕ್ಷೋ, ಸೀಮಿತವಾದುದಲ್ಲ. ಅವನು ಎಲ್ಲ ಜಾತಿಯವರ, ಎಲ್ಲ ಕಾಲಗಳ, ಎಲ್ಲ ರಾಜ್ಯಗಳ ಪಾಲಕನಾಗಿದ್ದಾನೆ. ಸಕಲ ಅನುಗ್ರಹಗಳ ಮೂಲ ಅವನಾಗಿದ್ದಾನೆ. ಭೌತಿಕವೂ ಆಧ್ಯಾತ್ಮಿಕವೂ ಆದ ಸರ್ವಶಕ್ತಿಗಳ ಆರಂಭ ಅವನಿಂದಾಗಿದೆ. ಎಲ್ಲ ಸೃಷ್ಟಿಗಳನ್ನು ಸಾಕಿ ಸಲಹಾವವನು ಅವನೇ ಆಗಿದ್ದಾನೆ.

ಎಲ್ಲ ವಸ್ತುಗಳೂ ಅವನನ್ನೇ ಆಶ್ರಯಿಸಿಕೊಂಡಿವೆ. ಅವನ ಅನುಗ್ರಹವು ಸಕಲ ಜಾತಿಗಳಲ್ಲಿಯೂ ಸಕಲ ರಾಜ್ಯಗಳಲ್ಲಿಯೂ ಸಕಲ ಯುಗಗಳಲ್ಲಿಯೂ ಸರ್ವವ್ಯಾಪಕವಾಗಿದೆ. ಅವನ ಕೃಪೆಯ ಕುರಿತು ಯಾರೂ ಆಚೇಪಿಸದ ರೀತಿಯಲ್ಲಿ ಅದು ಸರ್ವವ್ಯಾಪಿಯಾಗಿದೆ. ಪರಮಾತ್ಮನು ತನ್ನ ಅನುಗ್ರಹಗಳನ್ನು ಇತರರಿಗಲ್ಲಿದೆ ತಮಗೆ ಕರುಣೀಸಲಿಲ್ಲವೆಂದೋ, ಪರಮಾತ್ಮನಿಂದ ಮಾರ್ಗದರ್ಶಕ ಗ್ರಂಥಗಳು ಇತರರಿಗಲ್ಲಿದೆ ತಮಗೆ ಲಭಿಸಲಿಲ್ಲವೆಂದೋ, ಪರಮಾತ್ಮನು ತನ್ನ ವಚನ, ಪ್ರಕಟಣೆ ಹಾಗೂ ದೃಷ್ಟಾಂತಗಳ ಮುಖಾಂತರ ಹಿಂದಿನ ಕಾಲದಲ್ಲಿ ಅಲ್ಲದೆ ತಮ್ಮ ಕಾಲದಲ್ಲಿ ಪ್ರತ್ಯೇಕನಾಗಲಿಲ್ಲವೆಂದೋ ಹೇಳಲು ಯಾವುದೇ ಜನಾಂಗಕ್ಕೂ ಅವನು ಎಡೆಗೊಡಲಿಲ್ಲ. ಹಾಗೆ ಆ ಸರ್ವವಲ್ಲಭನು ತನ್ನ ಭೌತಿಕವೂ ಆಧ್ಯಾತ್ಮಿಕವೂ ಆದ ಅನುಗ್ರಹಗಳಿಂದ ಯಾವುದಾದರೋಂದು ಸಮುದಾಯವನ್ನೋ ಕಾಲವನ್ನೋ ಬಿಡದೆ ತನ್ನ ಕೃಪಾವಿಶರಣೆಯನ್ನು ಸರ್ವವ್ಯಾಪಕವನ್ನಾಗಿಯೂ ನಿತ್ಯವನ್ನಾಗಿಯೂ ಮಾಡಿರುವನು.

ಹೀಗೆ ಪರಮಾತ್ಮನ ಅನುಗ್ರಹ ನಿಸ್ಸೀಮವೂ ಸರ್ವವ್ಯಾಪಕವೂ ಆಗಿರುವಾಗ, ಅವನ ದಿವ್ಯಸುಣಿಗಳನ್ನು ನಾವು ನಮ್ಮ ಜೀವನ ಕ್ರಮದಲ್ಲಿ ತಂದು, ಅದಕ್ಕನುಸಾರವಾಗಿ ನಮ್ಮ ಸ್ವಭಾವಗಳನ್ನು ಕ್ರಮಪಡಿಸಬೇಕಾದುದು ಅತ್ಯಾವಶ್ಯಕವಾಗಿದೆ. ಆದುದರಿಂದ, ನನ್ನ ದೇಶ ಭಾಂಧವರೇ, ಈ “ಮೈತ್ರಿ ಸಂದೇಶ”ವೆಂಬ ಚಿಕ್ಕ ಮಸ್ತಕವನ್ನು ವಿನಯದಿಂದ ನಿಮ್ಮೆಲ್ಲರ ಮುಂದಿಡುತ್ತೇನೆ ಮತ್ತು ಸರ್ವಶಕ್ತಾದ ದೇವನು ನಿಮ್ಮ ಹೃದಯಕ್ಕೆ ತನ್ನ ಸಂದೇಶವನ್ನು ಕೆಳುಹಿಸಿ ನನ್ನ ಸಹಾನುಭೂತಿಯ ರಹಸ್ಯವನ್ನು ನಿಮಗೆ ತಿಳಿಯಪಡಿಸಲೆಂದು ನಾನು ಹೃತ್ಯೋರ್ವರ್ಣಕವಾಗಿ ಪ್ರಾರ್ಥಿಸುತ್ತೇನೆ. ಈ ಸ್ವೇಹದ ಕಾಣಿಕೆಯನ್ನು ನನ್ನ ಯಾವುದೇ ಸ್ವಾಧ್ಯ ಅಥವಾ ಭೌತಿಕ ಉದ್ದೇಶದೊಂದಿಗೆ ನೀವು ಜೋಡಿಸದಂತೆ ದೇವನು ಮಾಡಲಿ. ಪ್ರಿಯ ಸಹೋದರರೇ, ಪರಲೋಕದ ಸಂಗತಿಯು ಬಹುಜನರಿಗೆ ಗೋಪ್ಯವಾದುದಾಗಿದೆ. ಅದರ ರಹಸ್ಯವು ಪರಮಾತ್ಮನಿಗಾಗಿ ಆತ್ಮಪರಣ ಮಾಡುವವರಿಗೆ, ಮರಣ ಬರುವ ಮೊದಲೇ ಮರಣವನ್ನು ಸ್ವಾಗತಿಸುವವರಿಗೆ ಮಾತ್ರವೇ ವ್ಯಕ್ತವಾಗುತ್ತದೆ. ಆದರೆ ಪ್ರಪಂಚದ ಗುಣದೋಷಗಳನ್ನು ದೂರದೃಷ್ಟಿಯಿರುವ ಪ್ರತಿಯೊಬ್ಬ ಬುದ್ಧಿವಂತನಿಗೆ ತಿಳಿಯಲು ಸಾಧ್ಯ.

ಐಕ್ಯದ ಪ್ರಾಧಾನ್ಯ

ಯಾವುದೇ ರೀತಿಯಿಂದಲೂ ನಿವಾರಿಸಲು ಸಾಧ್ಯವಿಲ್ಲದ ವಿಪತ್ತುಗಳನ್ನೂ ಕಷ್ಟಗಳನ್ನೂ ಐಕ್ಯದಿಂದ ದೂರೀಕರಿಸಲು ಸಾಧ್ಯವೆಂಬುದು ಸ್ವಷ್ಟಿ ಐಕ್ಯದ ವರದಾನಗಳಿಂದ ತನ್ನನ್ನು ಬೇರೆಡಿಸಲು ಯಾವನೇ ಬುದ್ಧಿವಂತನು ಸಿದ್ಧನಾಗಲಾರನು. ಹಿಂದು ಮತ್ತು ಮಹಿಳೆ ಈ ರಾಷ್ಟ್ರದ ಎರಡು ಸಮುದಾಯಗಳಾಗಿವೆ. ಇವುಗಳಲ್ಲಿ ಯಾವುದಾದರೂ ಒಂದು ಸಮುದಾಯವು ಯಾವಾಗಲಾದರೂ ಒಂದಾಗಿ ಇನ್ನೊಂದು ಸಮುದಾಯವನ್ನು ಎಂದರೆ, ಹಿಂದುಗಳು ಒಟ್ಟಿಗೂಡಿ ಮಹಿಳೆಯರನ್ನೋ ಅಥವಾ ಮಹಿಳೆಯರು ಒಟ್ಟಿ ಸೇರಿ ಹಿಂದುಗಳನ್ನೋ ಈ ರಾಷ್ಟ್ರದಿಂದ ಹೊರದಭ್ರಾತ್ರಿ ಆಲೋಚಿಸುವರಾದರೆ, ಅದು ಅಸಂಭವ ಹಾಗೂ ಭ್ರಮೆ ಮಾತ್ರವಾಗಿದೆ. ಬದಲಾಗಿ, ಈ ಎರಡೂ ಸಮುದಾಯಗಳನ್ನು ಒಟ್ಟಿಗೂಡಿಸುವ ಒಂಧವು ಭೇದಿಸಲಾಗದಷ್ಟು ಶಕ್ತಿಯುತವಾಗಿದೆ. ಇವರಲ್ಲಿ ಒಂದು ಸಮುದಾಯಕ್ಕೆ ಏನಾದರೂ ವಿಪತ್ತು ಸಂಭವಿಸಿದರೆ ಮತ್ತೊಂದು ಸಮುದಾಯಕ್ಕೆ ಸಹ ಅದರ ಬಾಧೆ ತಟ್ಟಿದಿರಲಿಕ್ಕಿಲ್ಲ. ಒಂದು ಸಮುದಾಯವು ಅಹಂಭಾವದಿಂದ ಮತ್ತೊಂದು ಸಮುದಾಯವನ್ನು ನಿಂದಿಸುವುದಾದರೆ ಅಥವಾ ಅವಹೇಳನ ಮಾಡುವುದಾದರೆ ಆ ಸಮುದಾಯವು ಸಹ ಅದೇ ರೀತಿಯ ನಿಂದನೆಗೂ ಅವಹೇಳನಕ್ಕೂ ಗುರಿಯಾಗುವುದು. ಒಂದು ಸಮುದಾಯವು ಇನ್ನೊಂದು ಸಮುದಾಯದೊಡನೆ ಅನುಕಂಪವನ್ನು ತೋರಿಸದಿದ್ದರೆ ಅವರಿಗೆ ಇವರ ಅನುಕಂಪ ಲಭಿಸಲಾರದು. ಒಂದು ಸಮುದಾಯದ ಒಬ್ಬ ವ್ಯಕ್ತಿ ಇನ್ನೊಂದು ಸಮುದಾಯಕ್ಕೆ ನಾಶವನ್ನುಂಟು ಮಾಡಲು ನೋಡುವನಾದರೆ, ತಾನು ಕುಲಿತಿರುವ ಮರದ ಕೊಂಬೆಯನ್ನು ತನ್ನ ಕೈಯಿಂದಲೇ ಕಡಿಯುವವನಂತನಾಗುವನು. ದೇವಾನುಗ್ರಹದಿಂದ ನೀವೀಗ ವಿದ್ಯಾಸಂಪನ್ಮೂರಾಗಿದ್ದೀರಿ. ಈ ಸಂದರ್ಭದಲ್ಲಿ ನೀವು ಎಲ್ಲ ವಿಧದ ಹಗೆ, ದ್ವೇಷಗಳನ್ನು ನಿಮ್ಮ ಹೃದಯಗಳಿಂದ ದೂರೀಕರಿಸಿ, ಪರಸ್ಪರ ಮೃತ್ತಿಯಿಂದಲೂ ಪ್ರೀತಿಯಿಂದಲೂ ಮನ್ನಾಡೆಯುವುದು ವಿವೇಕಯುತವಾಗಿದೆ. ನಿದಾರ್ಶಕೀಣತೆಯನ್ನು ಬಿಟ್ಟು ಅನುಕಂಪಭಾವವನ್ನು ಕೈಗೊಳ್ಳಬೇಕಾದ ಸಮಯವು ಸನ್ಮಿಹಿತವಾಗಿದೆ. ಏಹಿಕ ಜೀವನ ಯಾತ್ರೆಯ ಕರಿಣವಾದ ಬಿಸಿಲಿನಲ್ಲಿ ಮರುಭೂಮಿಯಲ್ಲಿ

ಸಂಚರಿಸುವುದಕ್ಕೆ ತುಲ್ಯವಾಗಿದೆ. ಆದುದರಿಂದ ದುರ್ಗಂಧ ಪಥದ ಈ ಯಾತ್ರೆಯ ಬಿಸಿಲನ್ನು ತರೀಸಲಿಕ್ಕೂ ಆಯಾಸದ ಉಪಶಮನಕ್ಕೂ ಮೈತ್ರಿಯಿಂಬ ಶೀತಲಜಲ ನಿಮಗೆ ಅಶ್ವಾವಶ್ಯಕವಾಗಿದೆ.

ಎರಡು ಪಕ್ಷಗಳಾಗಿರುವ ನಿಮಗೆ ಸಮಾಧಾನವೂ ಶಾಂತಿಯೂ ಅಶ್ವಾವಶ್ಯಕವಾಗಿರುವ ಕಾಲಘಟ್ಟದಲ್ಲೇ ನಾನು ನಿಮ್ಮನ್ನು ಮೈತ್ರಿಗಾಗಿ ಆಮಂತ್ರಿಸುತ್ತಿದ್ದೇನೆ. ಲೋಕದಲ್ಲಿ ಹಲವಿಧ ಆಪತ್ತಿಗಳು ಸಂಭವಿಸುತ್ತಿವೆ. ಭೂಕಂಪಗಳೂ ಕಾಮಗಳೂ ಉಂಟಾಗುತ್ತಿವೆ. ಷ್ಟೇಗು ನಿಮ್ಮನ್ನು ಇನ್ನೂ ಬಿಟ್ಟು ಹೋಗಿಲ್ಲ. ಮನುಷ್ಯರು ಅವರ ದುಷ್ಕಾಶ್ಯಗಳನ್ನು ಶೈಂಜಿಸಿ ತಮ್ಮ ಕುಕೃಶ್ಯಗಳ ಕುರಿತು ಪಶ್ಚಾತ್ತಾಪಪಟ್ಟಿ ಪರಮಾತ್ಮನೋದನೆ ಕ್ಷಮೆಯಾಚಿಸದೆ ಇದ್ದರೆ ಲೋಕದಲ್ಲಿಲ್ಲ ಭಯಂಕರವಾದ ವಿಪತ್ತಿಗಳೂ ನಾಶನಪ್ಪಗಳೂ ಸಂಭವಿಸುವುವು ಎಂದು ಪರಮಾತ್ಮನು ನನಗೆ ತಿಳಿಸಿರುವನು. ಒಂದು ಆಪತ್ತಿ ಮುಕ್ತಾಯವಾಗುವ ಮೊದಲೇ ಇನ್ನೊಂದು ಭಯಂಕರವಾದ ನಾಶವು ಸನ್ನಿಹಿತವಾಗುವುದು. ಈ ವಿಪತ್ತಿಗಳಿಂದಾಗಿ ಮನುಷ್ಯರು ದಿಗ್ಭಾಂತರಾಗಿ, ಇನ್ನೇನು ಸಂಭವಿಸಲಿದೆಯಿಂದು ಪ್ರಶ್ನಿಸಲಾರಂಭಿಸುವರು. ಅನೇಕರು ವಿವಿಧ ಆಪತ್ತಿಗಳಿಗೆ ಗುರಿಯಾಗಿ ಹುಣ್ಣರಂತೆ ಆಗುವರು. ಆದುದರಿಂದ, ನನ್ನ ದೇಶ ಬಾಂಧವರೇ, ಆ ದಿನಗಳು ಬರುವ ಮೊದಲೇ ನೀವು ಜಾಗರೂಕರಾಗಿರಿ. ಹಿಂದುಗಳೂ ಮುಸ್ಲಿಮರೂ ಪರಸ್ಪರ ಸಂಧಾನ ಮಾಡಲಿ. ಐಕ್ಯಭಂಗವಾಗುವ ರೀತಿಯಲ್ಲಿ ಅಕ್ರಮವಾಗಿ ವರ್ತಿಸಿದ ಸಮುದಾಯವು ಆ ಅನ್ಯಾಯವನ್ನು ಶೈಂಜಿಸಲಿ. ಇಲ್ಲವಾದರೆ ಅನ್ಯೋನ್ಯ ಶತ್ರುತ್ವದ ಎಲ್ಲ ಪಾಪವು ಆ ಅನ್ಯಾಯವಾಗಿ ವರ್ತಿಸಿದ ಸಮುದಾಯದ ಕೊರಳಿಗೆ ಉರುಳಾಗಿ ಪರಿಣಮಿಸುವುದು.

ಧಾರ್ಮಿಕವಾದ ಭಿನ್ನತೆಯು ಸೌಹಾದರ್ಕ್ಕೆ ತಡೆಯಾಗಿದ್ದು, ಇದು ದಿನೇ ದಿನೇ ಹೃದಯದಲ್ಲಿ ವೈರವನ್ನು ಉಂಟುಮಾಡುತ್ತಿರುವಾಗ ಈ ಪರಸ್ಪರ ಮೈತ್ರಿ ಹೇಗೆ ಸಾಧ್ಯವಾದೀತೆಂದು ಯಾರಾದರೂ ಕೇಳಿದರೆ ನನ್ನ ಉತ್ತರ ಈ ರೀತಿಯಾಗಿದೆ: ಯಥಾರ್ಥವಾಗಿ ಧಾರ್ಮಿಕವಾದ ಭಿನ್ನತೆಯು ವಿವೇಕವನ್ನೂ ನೀತಿಯನ್ನೂ ಅನುಭವ ಜ್ಞಾನವನ್ನೂ ಆರ್ಥರವಾಗಿ ಇಟ್ಟಕೊಂಡಿರುವ ಚಿಂತನೆಯ ಫಲದಿಂದಾಗಿರಬೇಕಾಗಿದೆ. ಮನುಷ್ಯನಿಗೆ ವಿವೇಕ ನೀಡಲ್ಪಟ್ಟಿರುವುದು,

ಅವನು ವಿವೇಕಕ್ಕೂ ನೀತಿಗೂ ವಿರುದ್ಧವಾದುದನ್ನಾಗಲೇ ಅನುಭವಜ್ಞನೆಕ್ಕೆ ವಿಪರೀತವಾದುದನ್ನಾಗಲೇ ಸ್ವೀಕರಿಸದಿರಲಿಕ್ಕಾಗಿಯೇ ಆಗಿದೆ. ಈ ವಾಸ್ತವಾಂಶವನ್ನು ಗೃಹಿಸುವುದಾದರೆ ಲಘುತರವಾದ ಅಭಿಪ್ರಾಯ ವ್ಯತ್ಯಾಸಗಳೊಂದು ಸಹ ಮೈತ್ರಿಗೆ ಅಡ್ಡಿಯಾಗಲಾರದೆಂದು ಮನದಟ್ಟಾಗಬಹುದು. ಒಂದು ಸಮುದಾಯವು ಮತ್ತೊಂದು ಸಮುದಾಯದ ಭಕ್ತ್ಯಾದರಗಳಿಗೆ ಪಾತ್ರರಾದ ಪ್ರವಾದಿಗಳನ್ನೋ ಮಹಾತ್ಮರನ್ನೋ ಅವರ ಪವಿತ್ರ ಗ್ರಂಥವನ್ನೋ ಅವಹೇಳನ ಮಾಡಲೋ ಅಪಮಾನಿಸಲೋ ಪ್ರೇರಿತರಾಗುವ ರೀತಿಯ ವಿಶ್ವಾಸ, ಅಭಿಪ್ರಾಯ ವ್ಯತ್ಯಾಸಗಳೇ ಪರಸ್ಪರ ಸೌಹಾದರಕ್ಕೂ ಮೈತ್ರಿಗೂ ಪ್ರತಿಬಂಧಕಗಳಾಗುತ್ತವೆ. ಈ ವಿಷಯದ ಕುರಿತು ಇಸ್ಲಾಮ್ ನೀಡುವ ಉಪದೇಶಗಳು ವ್ಯೇದಿಕ ಮತ ಶಾಖೆಗಳಲ್ಲಿ ಒಂದರಲ್ಲಿ ಇಲ್ಲವಾದರೆ ಇನ್ನೊಂದರಲ್ಲಿ ಕಂಡುಬರುವುದು ಸಮಾಧಾನಕಾಂಕ್ಷಿಗಳಿಗೆ ಸಂತೋಷಜನಕವಾಗಿದೆ. ವೇದಗಳ ಅವಶೀಳಣಾದ ನಂತರ ದೇವವಾಣಿಯು ಮುಕ್ತಾಯವಾಯಿತೆಂದು ನವೀನ ಪಂಥಿಗಳಾದ ಆರ್ಯಸಮಾಜದವರು ಹೇಳುತ್ತಾರೆ. ಆದರೆ ಹಿಂದೂ ಜನಾಂಗದಲ್ಲಿರುವ ಕೋಟಿಗಟ್ಟಲೇ ಜನರು ಭಕ್ತ್ಯಾದರಗಳಿಂದ ಕಾಳಿವ, ವಿವಿಧ ಕಾಲಗಳಲ್ಲಿ ಜನ್ಮತಾಳಿದ ಅವಶಾರಗಳು ತಮಗೆ ದೇವಾನುಗೃಹೀತ ದಿವ್ಯವಾಣಿಗಳು ಲಭಿಸಿವೆಯೆಂದು ವಾದಿಸಿ ಮೇಲಿನ ವಿಶ್ವಾಸವು ಅವಾಸ್ತವವೆಂದು ತೋರಿಸಿದ್ದಾರೆ. ಈ ದೇಶದಲ್ಲಿ ಸಾಮಾನ್ಯವಾಗಿಯೂ ಬಂಗಾಳದಲ್ಲಿ ವಿಶಿಷ್ಟವಾಗಿಯೂ ಬಹಳ ಗೌರವಿಸಲ್ಪಡುವ ಒಬ್ಬ ಮಹಾ ಮರುಷರು ಶ್ರೀ ಕೃಷ್ಣರಾಗಿದ್ದಾರೆ. ಅವರು ತನಗೆ ದೇವವಾಣಿ ಲಭಿಸಿದೆಯೆಂದು ಫೋಣಿಸಿದವರಾಗಿದ್ದಾರೆ. ಅವರ ಅನುಯಾಯಿಗಳು ಅವರನ್ನು ಮನುಷ್ಯರೂಪದಲ್ಲಿ ಅವಶರಿಸಿದ ದೇವನೆಂದು ನಂಬುತ್ತಿರುವರಾದರೂ ಅವರು ತನ್ನ ಕಾಲದ ಒಬ್ಬ ಪ್ರವಾದಿಯೂ ಪರಮಾತ್ಮನ ವಚನಾಮೃತದಿಂದ ಅನುಗೃಹೀತರಾದ ಒಬ್ಬ ಅವಶಾರ ಮರುಷರೂ ಆಗಿದ್ದಾರೆಂಬುದು ನಿಸ್ಪಂಶಯವಾಗಿದೆ.

ಇದೇ ಪ್ರಕಾರ ಈ ಅಂತ್ಯ ಕಾಲದಲ್ಲಿ ಹಿಂದು ಸಮುದಾಯದಲ್ಲಿ ಆವಿಭಾವಿಸಿದ ಓರ್ವ ಮಹಾಮರುಷರು ಬಾಬಾ ನಾನ್‌ಕ್ ಆಗಿರುವರು. ಅವರಿಗೆ ಈ ರಾಜ್ಯದಲ್ಲೆಲ್ಲ ಆದರಣೆಯಿದೆ. ಸಿಕ್ಕರೆಂದು ಕರೆಯಲ್ಪಡುವ ಅವರ ಅನುಯಾಯಿಗಳ ಸಂಖ್ಯೆ ಈ ರಾಜ್ಯದಲ್ಲಿ 20 ಲಕ್ಷಕ್ಕೆ ಕಡೆಮೆಯಾಗಲಾರದು. ಬಾಬಾ ನಾನ್‌ಕ್, ತನಗೆ ದೇವವಾಣಿಗಳು ಲಭಿಸಿವೆ ಎಂದು ‘ಗ್ರಂಥಸಾಹಿಬ್’ನಲ್ಲಿಯೂ

‘ಜನಮಾಸಾಳಿ’ಗಳಲ್ಲಿಯೂ ವಾದಿಸಿದ್ದರು. ಅವರ ‘ಜನಮಾಸಾಳಿ’ಯಲ್ಲಿ ಒಂದೆಡೆ ಇಸ್ಲಾಂ ಸತ್ಯ ಧರ್ಮವೆಂದು ತನಗೆ ಪರಮಾತ್ಮನಿಂದ ತಿಳಿದುಬಂದಿದೆ ಎಂದು ಹೇಳಲಾಗಿದೆ. ಅವರು ಮಕ್ಕಳ ತೀರ್ಥಾರಣನೆಗಾಗಿ ಹೋದದ್ದು ಇಸ್ಲಾಮಿನ ಎಲ್ಲ ವಿಶ್ವಾಸ ಪ್ರಮಾಣಗಳನ್ನು ಸ್ವೀಕರಿಸಿದ್ದು ಇದೇ ಕಾರಣದಿಂದಾಗಿದೆ. ಅವರಿಂದ ಅದ್ಭುತಗಳೂ ದೃಷ್ಟಾಂತಗಳೂ ಪ್ರಕಟವಾಗಿದ್ದವೆಂಬುದು ನಿಸ್ಸಂಶಯವಾಗಿ ಸಾಬೀತಾದ ವಿಷಯಗಳಾಗಿವೆ. ಬಾಬಾ ನಾನಕ್ ಪರಮಾತ್ಮನ ಓರ್ವ ಭಕ್ತದಾಸನೂ ಮಹೋನ್ನತವಾದ ಪರಮಾತ್ಮನ ತನ್ನ ಪ್ರೇಮದ ಪಾನೀಯ ಅನುಗ್ರಹಿಸಿದ ಅವನ ಭಕ್ತರಲ್ಲಿ ಓರ್ವರೂ ಆಗಿದ್ದರು. ಇಸ್ಲಾಂ ಒಂದು ದೈವಿಕ ಧರ್ಮವೆಂದು ರುಜುಪಡಿಸಲು ಅವರು ಹಿಂದುಗಳೆಡೆಯಲ್ಲಿ ಜನ್ಮ ತಾಳಿದರು. ‘ಡೇರಾ ಬಾಬಾನಾನಕ್’ ಎಂಬಲ್ಲಿ ಅವರ ಸ್ವಾರಕವೆಂಬ ಸ್ಥಿತಿಯಲ್ಲಿರುವ ಪವಿತ್ರ ಅವಶೇಷಗಳು ‘ಲಾ ಇಲಾಹ ಇಲ್ಲಲ್ಲಾಹು ಮುಹಮ್ಮದ್ ರಸೂಲಲ್ಲಾಹ್’ ಎಂದರೆ “ಅಲ್ಲಾಹನ ಹೊರತು ಆರಾಥನೆಗಣನು ಯಾರೂ ಇಲ್ಲ; ಮುಹಮ್ಮದ್ ಅಲ್ಲಾಹನ ಸಂದೇಶವಾಹಕ” ಎಂಬ ಇಸ್ಲಾಮಿನ ಮೂಲಭೂತ ತತ್ವಗಳಲ್ಲಿ ಅವರು ವಿಶ್ವಾಸವನ್ನು ಇಟ್ಟಿದ್ದರೆಂಬುದನ್ನು ರುಜುಪಡಿಸುತ್ತವೆ. ಮಾತ್ರವಲ್ಲ, ಫರೋಜ್‌ಪುರ್ ಜಿಲ್ಲೆಯಲ್ಲಿ ‘ಗುರು ಹರ್ ಸಹಾಯ್’ ಎಂಬಲ್ಲಿರುವ ಅವರ ಸ್ವಾರಕ ವಸ್ತುಗಳಲ್ಲಿ ಪವಿತ್ರ ಶೀರ್ಜಾನಿನ ಒಂದು ಪ್ರತಿಯೂ ಒಳಗೊಂಡಿದೆಯೆಂಬುದು ಸಹ ಪ್ರಸ್ತುತ ವಿಷಯಕೆ ಸಾಕ್ಷಿಯಾಗಿದೆ. ಹೀಗಿರುವಾಗ, ನಾಮಧಾರಿಗಳಾದ ಪಂಡಿತರಿಗೆ ಗೋಪ್ಯವಾಗಿರುವ ಆ ಮರ್ಮಚಾಳನವನ್ನು ಬಾಬಾನಾನಕ್ ಮನಃಶುದ್ಧಿ, ಪಾವನಶೀಲತೆ ಮತ್ತು ತೀವ್ರವಾದ ಆಧ್ಯಾತ್ಮಿಕ ಪರಿಶ್ರಮಗಳಿಂದ ಕರಗತ ಮಾಡಿದ್ದರೆಂಬ ವಿಷಯದಲ್ಲಿ ಯಾರಿಗೆ ತಾನೇ ಸಂಶಯವಿರುವುದು. ಅವರು ತಮಗೆ ದೇವಜಾನವು ಲಭಿಸಿದೆಯೆಂದು ವಾದಿಸಿದರು. ದಿವ್ಯ ದೃಷ್ಟಾಂತಗಳನ್ನೂ ಅದ್ಭುತಗಳನ್ನೂ ತೋರಿಸಿ ‘ವೇದ’ದ ನಂತರ ದೇವಜಾನವೋ ದಿವ್ಯ ದೃಷ್ಟಾಂತಗಳೋ ಪ್ರಕಟವಾಗಲಾರವೆಂಬ ಸಿದ್ಧಾಂತವನ್ನು ಸಂಪೂರ್ಣ ಖಂಡಿಸಿರುವರು. ನಿಸ್ಸಂದೇಹವಾಗಿಯೂ ಬಾಬಾ ಸಾಹಿಬ್ ಹಿಂದುಗಳಿಗೆ ದೇವನಿಯುಕ್ತನಾದ ಅನುಗ್ರಹವಾಗಿದ್ದರು. ಹಿಂದುಗಳ ಹೃದಯಗಳಲ್ಲಿ ಇಸ್ಲಾಮಿನ ಕುರಿತಿರುವ ದೇಷವನ್ನೂ ವಿರೋಧವನ್ನೂ ನಿವಾರಿಸಲು ಪ್ರಯತ್ನಿಸಿದ ಅಂತಿಮ ಅವಶಾರ ಅವರಾಗಿದ್ದರೆಂದು ಹೇಳಬಹುದು. ಆದರೆ ದುರದೃಷ್ಟಾಂತ ಈ

ದೇಶದ ಹಿಂದೂ ಧರ್ಮದವರು ಅವರ ಉಪದೇಶಗಳಿಂದ ಪ್ರಯೋಜನವನ್ನು ಪಡೆಯಲಿಲ್ಲ. ತದ್ವಿರುಧ್ವವಾಗಿ, ಅವರು ಇಸ್ಲಾಮನ್ನು ಏಕೆ ಹೊಗಳುತ್ತಿರುವರೆಂದು ಆಷ್ಟೇಪಿಸಿ ಹಿಂದೂ ಧರ್ಮ ಪಂಡಿತರು ಅವರನ್ನು ಉಪದ್ರವಿಸುತ್ತಿದ್ದರು. ಅವರು ಹಿಂದೂ ಧರ್ಮ ಹಾಗೂ ಇಸ್ಲಾಂ ಧರ್ಮಗಳ ಮಧ್ಯ ಸಮಾಧಾನ ಸಂಧಿಗಾಗಿ ಆಗಮಿಸಿದರು. ಆದರೆ ಅವರ ಉಪದೇಶಗಳಿಗೆ ಜನರು ಕಿವಿಗೊಡದದ್ದು ಖೇದಕರವಾಗಿದೆ. ಈ ದೇಶದವರು ಅವರನ್ನು ಆದರಿಸಿ ಅವರ ಬೋಧನೆಗಳನ್ನು ಕೇಳಿರುತ್ತಿದ್ದರೆ ಹಿಂದುಗಳೂ ಮುಸ್ಲಿಮರೂ ಈಗ ಒಂದಾಗಿರುತ್ತಿದ್ದರು. ಇಂತಹ ಓವರ್ ಮಹಾತ್ಮೆ ಈ ಜಗತ್ತಿಗೆ ಬಂದು ಗತಿಸಿ ಹೋದರು. ಆದರೆ ಅಜ್ಞಾನಾಂಧಕಾರದಿಂದ ಕೂಡಿದ ಈ ಲೋಕವು ಅವರಿಂದ ಪ್ರಕಾಶವನ್ನು ಪಡೆಯಲಿಲ್ಲವೆಂಬುದನ್ನು ನೆನೆಸುವಾಗ ಮನೋವ್ಯಾಧೆಯುಂಟಾಗುತ್ತದೆ. ಹೇಗಿದ್ದರೂ, ದೇವಜ್ಞಾನ ಮತ್ತು ದಿವ್ಯವಾಣಿ ಒಮ್ಮೆಯೂ ಕೊನೆಗೊಳ್ಳುವುದಿಲ್ಲವೆಂದೂ ವರಿಷ್ಟ ದಾಸರ ಮುಖಾಂತರ ದಿವ್ಯ ದೃಷ್ಟಾಂತಗಳು ಎಲ್ಲ ಕಾಲಗಳಲ್ಲಿ ಪ್ರಕಟವಾಗುತ್ತಿರುವುದೆಂದೂ ಆ ಮಹಾತ್ಮರು ರುಜುಪಡಿಸಿದರು. ಮಾತ್ರವಲ್ಲ, ಇಸ್ಲಾಮನ್ನು ದೇಣಿಸುವುದಕ್ಕೆ ಸಮರೆಂದು ಸಹ ಅವರು ಸ್ವಷ್ಟಪಡಿಸಿದರು.

ನನ್ನ ಅನುಭವ

ಇದೇ ಪ್ರಕಾರ ನಾನು ಸಹ ಈ ವಿಷಯದಲ್ಲಿ ಅನುಭವಷ್ಣನಾಗಿರುವುದರಿಂದ ದೇವ ಬೋಧನೆ ಹಾಗೂ ದಿವ್ಯವಾಣಿ ಕೊನೆಗೊಂಡಿಲ್ಲವೆಂಬುದಕ್ಕೆ ನಾನು ಸ್ತಾಪಕೀ ವಹಿಸುತ್ತೇನೆ. ಪರಮಾತ್ಮನು ಮೂರ್ವ ಕಾಲಗಳಲ್ಲಿ ಮಾತನಾಡುತ್ತಿದ್ದಂತೆಯೇ ಈಗಲೂ ಮಾತನಾಡುತ್ತಾನೆ. ಮೂರ್ವ ಕಾಲಗಳಲ್ಲಿ ಅವನು ಕೇಳುತ್ತಿದ್ದಂತೆಯೇ ಈಗಲೂ ಕೇಳುತ್ತಾನೆ. ಮಾತ್ರವಲ್ಲ, ಅವನ ದಿವ್ಯ ಗುಣಗಳಲ್ಲಿ ಯಾವುದೂ ಸ್ಥಿತಗೊಂಡಿಲ್ಲ. 30 ವರ್ಷಗಳಿಂದ ನಾನು ಪರಮಾತ್ಮನ ಸಂಬೋಧನೆಯಿಂದ ಅನುಗ್ರಹಿತನಾಗಿದ್ದೇನೆ. ಆ ಸರ್ವಶಕ್ತನು ನೂರಾರು ದೃಷ್ಟಾಂತಗಳನ್ನು ನನ್ನ ಮುಖಾಂತರ ಪ್ರಕಟಪಡಿಸಿರುವನು. ಆ ದಿವ್ಯ ದೃಷ್ಟಾಂತಗಳನ್ನು ಸಾವಿರಗಟ್ಟಲೆ ಜನರು ಕಂಡಿರುವರು; ಅವುಗಳ ಕುರಿತಿರುವ ವಿವರಗಳು ಮಸ್ತಕಗಳಲ್ಲಿ ವಾತಾನ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುವು. ಅಂತಹ ದೃಷ್ಟಾಂತಗಳಲ್ಲಿ ಒಂದನ್ನಾದರೂ

ಕಾಳಾರದ ಒಂದು ಜನವಿಭಾಗವೂ ಇಲ್ಲವೆಂದು ಹೇಳಬಹುದು.

ಮೇಲೆ ವಿವರಿಸಿದಂತಹ ಅಸಂಖ್ಯ ದೃಷ್ಟಾಂತಗಳಿರುವಾಗ ವೇದೋಕ್ತವೆಂದು ಆಯ್ದ ಸಮಾಜವು ಹೇಳುವ ಸಿದ್ಧಾಂತವು ಹೇಗೆ ತಾನೇ ಸ್ವೀಕಾರಾರ್ಥವಾಗುವುದು? ವೇದ ಸಂಹಿತೆಯ ಅವತೀರ್ಣದ ನಂತರ ದಿವ್ಯಬೋಧನೆ ಮತ್ತು ದಿವ್ಯವಾಣಿ ಕೊನೆಗೊಂಡಿತೆಂದೂ ತದನಂತರ ಮನುಷ್ಯ ವರ್ಗವು ಪೌರಾಣಿಕ ಕಥಿಗಳನ್ನು ಮಾತ್ರ ಆಶ್ರಯಿಸಬೇಕೆಂದೂ ಅವರು ಹೇಳುತ್ತಾರೆ. ತಮ್ಮ ಈ ವಿಶ್ವಾಸವನ್ನು ಅವಲಂಬಿಸಿಯೇ ಜತುವೇರ್ಡಗಳ ಹೊರತು ದಿವ್ಯ ಗ್ರಂಥಗಳಿಂಬ ಹೆಸರಿನಲ್ಲಿ ಜಗತ್ತಿನಲ್ಲಿ ಪ್ರಚರಿತಗೊಂಡಿರುವ ಮತ್ತಿತರ ಗ್ರಂಥಗಳೆಲ್ಲ ಕೇವಲ ಮನುಷ್ಯ ನಿರ್ಮಿತಗಳಿಂದು ಅವರು ಹೇಳುತ್ತಿದ್ದಾರೆ. ಆದರೆ ಆ ಧರ್ಮಗ್ರಂಥಗಳು ವೇದ ಸಂಹಿತೆಗಿಂತ ಹೆಚ್ಚಿನ ಸಾಕ್ಷಾಗಳನ್ನು ಅವುಗಳ ಸತ್ಯತೆಯನ್ನು ರುಚುಪಡಿಸಲು ಸಮರ್ಪಿಸುತ್ತವೆ. ದೈವಿಕ ಸಹಾಯ ಹಸ್ತ ಮತ್ತು ದಿವ್ಯ ದೃಷ್ಟಾಂತಗಳು ಅವುಗಳ ಸತ್ಯತೆಗೆ ಸಾಕ್ಷಾಗಳಾಗಿವೆ. ಹಾಗಿರುವಾಗ ವೇದಗಳು ಮಾತ್ರ ದೈವಿಕವೆಂದೂ ಮತ್ತಿತರ ದಿವ್ಯ ಗ್ರಂಥಗಳು ದೈವಿಕವಲ್ಲವೆಂದು ಆಗುವುದು ಹೇಗೆ? ದೇವನು ಅಗೋಚರನೂ ಸೂಕ್ಷ್ಮರೂಪನೂ ಆಗಿದ್ದು, ಅವನು ತನ್ನ ಇರುವಿಕೆಯನ್ನು ವಿವಿಧ ರಾಜ್ಯಗಳಿಗೆ ತಿಳಿಸಿಕೊಡಲು ಬೇರೆ ಬೇರೆ ಜನ ವಿಭಾಗಗಳಲ್ಲಿ ವಿಭಿನ್ನ ಕಾಲಘಟ್ಟಗಳಲ್ಲಿ ಹಲವು ಪ್ರಾದಿಗಳನ್ನು ನಿಯಮಿಸಿ, ಅವರಿಗೆ ತನ್ನ ವಚನಗಳನ್ನೂ ಪ್ರಕಟನೆಗಳನ್ನೂ ತೋರ್ಪಿಸಿಸುವುದು ಅತ್ಯಾವಶ್ಯಕವಾಗಿದೆ. ಹಾಗಲ್ಲದೆ ಯಾವುದಾದರೂ ಒಂದು ರಾಜ್ಯದಲ್ಲಿ ಮಾತ್ರ ತನ್ನ ಇರವನ್ನು ಪ್ರಕಟಪಡಿಸಿದರೆ ಸಾಲದೆಂದು ವಿವೇಕವು ಹೇಳುತ್ತದೆ. ಬೇಗನೆ ಸಂಶಯಗಳಿಗೂ ಶಂಕೆಗಳಿಗೂ ವಶಗತರಾಗುವ ದುರ್ಬಲ ಮನುಷ್ಯನನ್ನು ಅವಿಶ್ವಾಸದಿಂದ ವಿಮುಕ್ತಗೊಳಿಸಲಿಕ್ಕೆ ದೇವನು ಈ ರೀತಿಯ ಏಪಾಡು ಮಾಡಿರುವನು.

ಪೌರಸ್ಯ - ಪಾಶ್ಚಾತ್ಯ ಭೇದಭಾವವಿಲ್ಲದ ಸಕಲರ ಮೇಲೆಯೂ ತನ್ನ ಸೂರ್ಯನನ್ನು ಉದಯಿಸಿ ಅವರಿಗೆ ಪ್ರಕಾಶವನ್ನು ಕೊಡುವ, ಎಲ್ಲ ರಾಜ್ಯಗಳಲ್ಲಿ ಆವಶ್ಯಕನುಗುಣವಾಗಿ ಯಥಾಕಾಲಗಳಲ್ಲಿ ಮಳೆ ಬರಿಸಿ ಅವನ್ನು ಫಲವಶ್ವನಾಗಿ ಮಾಡುವ ಸರ್ವಲೋಕ ರಕ್ಷಕನಾದ ಪರಮಾತ್ಮನು ಆಧ್ಯಾತ್ಮಿಕ ವಿಷಯದಲ್ಲಿ ಸಂಕುಚಿತ ಮನೋಭಾವಿಯೂ ಜಿಮಣನನೂ ಆಗಿರುವನೆಂದು

ಭಾವಿಸುವ ರೀತಿಯಲ್ಲಿ ಅವನು ಯಾವಾಗೆಲೂ ಒಂದೇ ರಾಜ್ಯವನ್ನು, ಒಂದೇ ಸಮುದಾಯವನ್ನು, ಒಂದೇ ಭಾಷೆಯನ್ನು ಮಾತ್ರ ತೀರ್ಣಿಸಿ. ತನ್ನ ಆಧ್ಯಾತ್ಮಿಕ ಅನುಗ್ರಹವನ್ನು ಪರಿಮಿತಗೊಳಿಸಿರುವನೆಂದು ಹೇಳುವುದು ವಿವೇಕ ಯೋಗ್ಯವಾದುದಲ್ಲ. ಮನುಷ್ಯರು ಅವರ ವಿಭಿನ್ನ ಭಾಷೆಗಳಲ್ಲಿ ಮಾಡುವ ಪ್ರಾರ್ಥನೆಗಳನ್ನು ಕೇಳುವುದರಲ್ಲಿ ಅತ್ಯಪ್ರಿಯನ್ನು ತೋರಿಸದ ದೇವನು ವೈದಿಕ ಸಂಸ್ಕೃತದ ಹೋರತು ಮತ್ತೊಂದು ಭಾಷೆಯಲ್ಲಿ ದಿವ್ಯಬೋಧನೆ ನೀಡುವುದರಲ್ಲಿ ತೀವ್ರ ಅತ್ಯಪ್ರಿಯನ್ನು ವೈಕ್ಯಪಡಿಸುವನೆಂಬ ಸಿದ್ಧಾಂತದಲ್ಲಿ ಯಾವ ರೀತಿಯ ವಿವೇಕ ಅಧಿವಾ ಯಾವ ವಿಧದ ತತ್ತ್ವ ಅಡಕವಾಗಿದೆಂಬುದು ನನಗೆ ಅರ್ಥವಾಗುವುದಿಲ್ಲ. ಈ ತತ್ತ್ವವು ಒಂದು ಬಿಡಿಸಲಾರದ ಒಗಟಿನಂತಿದೆ.

ವಿವೇಕಕ್ಕೆ ವಿರುದ್ಧವಾದದ್ದು ಮಾತ್ರವಲ್ಲ, ಪರಿಶುದ್ಧನಾದ ದೇವನನ್ನು ಲೋಭಿ ಮತ್ತು ಪಕ್ಷಪಾತಿಯೆಂಬಂತೆ ಚಿತ್ರಿಸುವ ಈ ಪಾಠವು ಯಥಾರ್ಥವಾಗಿ ವೇದೋಕ್ತವೆಂದು ನಾನು ನಂಬುವುದಿಲ್ಲ. ವಾಸ್ತವಿಕವಾಗಿ, ಯಾವುದಾದರೂಂದು ದೇವೋಕ್ತ ಗ್ರಂಥವು ಅವತೀರ್ಣವಾಗಿ ಹಲವಾರು ಸಂವಶ್ತರಗಳು ಕಳೆಯುವಾಗ ಅಶ್ವದ್ಧೆಯಿಂದಲೋ ಸ್ವಾರ್ಥದಿಂದಲೋ, ತೆಳಿದೋ ತೆಳಿಯದೆಯೋ ಆ ಗ್ರಂಥಾನುಯಾಯಿಗಳಲ್ಲಿ ಕೆಲವರು ತಮ್ಮ ವ್ಯಾಖ್ಯಾನವನ್ನು ಆ ಗ್ರಂಥದ ಮೂಲ ಪಾಠಗಳೊಂದಿಗೆ ಸೇರಿಸುತ್ತಾರೆ. ಹೀಗೆ ವ್ಯಾಖ್ಯಾನಿಸುವವರು ವಿವಿಧ ಅಭಿಪ್ರಾಯಗಳನ್ನು ಹೊಂದಿರುವವರಾದುದರಿಂದ ಒಂದು ಧರ್ಮದಿಂದ ನೂರಾರು ಧರ್ಮಗಳು ಜನ್ಮ ತಾಳುವುವು.

ಸಂಹಜಿತ ವಿಶ್ವಾಸಗಳು

ದಿವ್ಯವಾಣಿ ಯಾವಾಗಲೂ ಆಯ್ದರಿಗೂ ಆಯ್ದವರ್ತದ ಸೀಮೆಯೊಳಗೂ ಮಾತ್ರ ಪರಿಮಿತವೆಂದೂ ದೇವ ವಚನವು ಸಂಸ್ಕೃತ ಭಾಷೆಯ ಮೂಲಕ ಮಾತ್ರವೇ ಅವತೀರ್ಣವಾದುದೆಂದೂ ದೈವಿಕ ಭಾಷೆ ಅದು ಮಾತ್ರ ಆಗಿದೆಯೆಂದೂ ಆಯ್ದ ಸಮಾಜದವರು ಭಾವಿಸುವ ರೀತಿಯಲ್ಲಿ ಯಹೂದಿಯರು ಸಹ ತಮ್ಮ ವರ್ಗ, ಧರ್ಮಗ್ರಂಥ ಮತ್ತು ಗ್ರಂಥ ಭಾಷೆಯ ಕುರಿತು ಭಾವಿಸುತ್ತಾರೆ. ದೇವ ಭಾಷೆ ಹೀಬ್ರೂ ಆಗಿದೆಯೆಂದೂ ದಿವ್ಯವಾಣಿ ಇಸ್ರಾಕುಲ್ ವರ್ಗದವರೆಡೆಯಲ್ಲಿ ಅವರ

ರಾಜ್ಯದ ಸೀಮೆಂಳಗೂ ಮಾತ್ರ ಪರಿಮಿತಗೊಂಡಿರುವ ರೀತಿಯಲ್ಲಿ ತಾವು ದೇವನ ವರಿಷ್ಟ ಸಮುದಾಯವೆಂದು ಯಹಾದ್ಯರು ನಂಬುತ್ತಾರೆ. ಯಹಾದಿ ಜಾತಿಯವನೂ ಹೀಬ್ರೂ ಭಾಷೆಯವನೂ ಅಲ್ಲದ ಓರ್ವನು ಪ್ರವಾದಿಯೆಂದು ವಾದಿಸುವನಾದರೆ ಆತನನ್ನು ಅವರು ಮಿಥ್ಯಾವಾದಿಯೆಂದು ಭಾವಿಸುತ್ತಾರೆ. ಈ ಎರಡೂ ಜಾತಿಯವರು ತಮ್ಮ ವಿಶ್ವಾಸದಲ್ಲಿ ಒಂದೇ ರೀತಿಯ ಅಭಿಪ್ರಾಯ ಹೊಂದಿರುವುದು ಆಶ್ಯಯಕರವಲ್ಲವೇ? ಇವರ ಹಾಗೆಯೇ ಬೇರೆ ಕೆಲವು ಧರ್ಮ ವಿಭಾಗದವರು ಇಂತಹ ಅಭಿಪ್ರಾಯಗಳನ್ನೇ ಹೊಂದಿರುವುದನ್ನು ಕಾಣಬಹುದು. ಉದಾಹರಣೆಗೆ, ತಮ್ಮ ಧರ್ಮ ವೇದಗಳಿಗಿಂತ ಲಕ್ಷೋಪಲಕ್ಷ ವರ್ಷಗಳಿಗೆ ಮೊದಲೇ ಇದ್ದುದೆಂದು ವಾದಿಸುವ ಪಾರ್ಶಿಗಳು (ಜೋರಾಸ್ತಿಯನ್ನರು) ಈ ಸಂಕುಚಿತ ಅಭಿಪ್ರಾಯವನ್ನೇ ಹೊಂದಿರುವರು. ದಿವ್ಯವಾಣಿ ಮತ್ತು ದೈವಿಕಜ್ಞಾನ ತಮ್ಮ ರಾಜ್ಯದೊಳಗೂ ತಮ್ಮ ಜಾತಿಯವರೊಳಗೂ ತಮ್ಮ ಗ್ರಂಥ ಭಾಷೆಯಲ್ಲಿ ಮಾತ್ರವೇ ಇವೆ ಎಂಬ ಈ ವಿಶ್ವಾಸವು ಪ್ರಕ್ರಿಯೆ ಮನೋಭಾವನೆ ಮತ್ತು ಅಜ್ಞಾನದಿಂದಾಗಿ ಉಂಟಾದದ್ದೆಂದು ನನಗೆ ತೋರುತ್ತದೆ. ಒಂದು ಜಾತಿಯವರಿಗೆ ಇತರ ಜಾತಿಯವರ ಕುರಿತಾಗಲೀ ಒಂದು ರಾಜ್ಯದವರಿಗೆ ಇತರ ರಾಜ್ಯದವರ ಕುರಿತಾಗಲೀ ಯಾವುದೇ ವಿವರ ಲಭಿಸಲು ದಾರಿಯಿಲ್ಲದ ಅನೇಕ ಯುಗಗಳು ಈ ಲೋಕದಲ್ಲಿ ಹಿಂದೆ ಕಳೆದಿವೆ. ಆದ ಕಾರಣ, ಆ ಕಾಲಗಳಲ್ಲಿ ದೇವ ನಿಯುಕ್ತನಾದ ಓರ್ವ ಪ್ರವಾದಿಯನ್ನೂ ದಿವ್ಯ ಗ್ರಂಥವನ್ನೂ ಪಡೆದಿದ್ದ ಒಂದು ಜಾತಿಯವರು ಅಥವಾ ಒಂದು ರಾಜ್ಯದವರು ತಮ್ಮ ಅಜ್ಞಾನ ನಿಮಿತ್ತ, ಪರಮಾತ್ಮನ ಕಡೆಯಿಂದ ಮಾರ್ಗದರ್ಶನ ಸಿದ್ಧಿಸಿದ್ದ ತಮಗೆ ಮಾತ್ರವೆಂದೂ ತಮ್ಮ ಜಾತಿಯವರಿಗೆ ಅಥವಾ ತಮ್ಮ ರಾಜ್ಯದವರಿಗೆ ಮಾತ್ರ ದೈವಿಕ ಗ್ರಂಥ ಲಭಿಸಿದ್ದೆಂದೂ ಹೊರಗಿನವರಲ್ಲಿ ಯಾರಿಗೂ ಅದರ ಭಾಗ್ಯವಿರಲಿಲ್ಲವೆಂದೂ ಭಾವಿಸಿದ್ದರು.

ಈ ವಿಶ್ವಾಸವು ಲೋಕದಲ್ಲಿ ತುಂಬಾ ನಾಶಗಳಿಗೆ ಕಾರಣವಾಯಿತು. ಯಥಾರ್ಥದಲ್ಲಿ, ಇತರ ಧರ್ಮ ಗ್ರಂಥಗಳ ಮತ್ತು ಅನ್ಯಧರ್ಮ ಪ್ರವಾದಿಗಳ ಕುರಿತು ಪ್ರಕ್ರಿಯೆ ಮನೋಭಾವದಿಂದ ಕೂಡಿದ ಈ ವಿಶ್ವಾಸವು ವಿವಿಧ ಸಮುದಾಯಗಳಿಡೆಯಲ್ಲಿ ಹೆಚ್ಚುತ್ತಾ ಬಂದ ವರ್ಗೀಕರಣ ಮತ್ತು ಧಾರ್ಮಿಕ ವೈರಕ್ಕಿಕ್ಕೂ ವಿದ್ವೇಷಕ್ಕೂ ಕಾರಣವಾಯಿತು. ಒಂದು ದೀರ್ಘ ಕಾಲದವರೆಗೆ ಒಂದು ಜನತೆ ಇನ್ನೊಂದು ಜನತೆಯ ಕುರಿತಾಗಲೀ ಒಂದು ರಾಜ್ಯದವರು

ಇನೊಂದು ರಾಜ್ಯದವರ ಕುರಿತಾಗಲೇ ತಿಳಿಯಲು ಸಾಧ್ಯವಾಗೆ ರೀತಿಯಲ್ಲಿ ಬೇರೆಟ್ಟಿನ ಜೀವಿಸಿದ್ದರು. ಇತ್ತಕಡೆಯಲ್ಲಿ ಒಂದು ಕಾಲದಲ್ಲಿ ಆಯಾವವರ್ತದ ಪಂಡಿತರು ಹಿಮಾಲಯದ ಆಚೆಗೆ ಜನವಾಸವೇ ಇಲ್ಲವೆಂದು ನಂಬಿದ್ದರು. ಆದರೆ ವಿವಿಧ ಜಾತಿಗಳಿಂದೆಯಲ್ಲಿ ಮತ್ತು ವಿವಿಧ ರಾಜ್ಯಗಳಿಂದೆಯಲ್ಲಿ ಆ ಪರದೆ ಸರಿದು ಮನುಷ್ಯರ ನಾಗರಿಕತೆಯ ಪರಿಧಿಯು ವಿಸ್ತೃತಗೊಂಡಿದ್ದರಿಂದ ಅವರಿಗೆ ಭೂಮಿಯ ಜನವಾಸದ ಕುರಿತಿರುವ ತಿಳಿವಳಿಕೆ ವರ್ಧಿಸಿತು. ಅಷ್ಟರೊಳಗೆ ಪ್ರತಿಯೊಂದು ಸಮುದಾಯದವರು ತಮ್ಮ ತಮ್ಮ ವೇದಗ್ರಂಥಗಳ, ಖಣ್ಣಿವರ್ಯರ ಮತ್ತು ಪ್ರವಾದಿಗಳ ಕುರಿತು ಸ್ವಯಂ ಹೃದಯದಲ್ಲಿ ರೂಪಕೋಟ್ಟಿ ತಮ್ಮ ವಿಶ್ವಾಸಾಧಾರವಾಗಿ ಸ್ವೀಕರಿಸಿದ ವಿಚಾರಗಳು ಕಲ್ಲಿನ ಮೇಲೆ ಕೊರೆದ ನಕ್ಷೆಯಂತೆ ಅವರ ಹೃದಯದಲ್ಲಿ ಅಳಿಸಲಾಗದ ರೀತಿಯಲ್ಲಿ ನೆಲೆನಿಂತ ಕಾರಣ ಪ್ರತಿಯೊಂದು ಜನಾಂಗದವರೂ ದೇವನ ಆಡಳಿತ ಕೇಂದ್ರ ತಮ್ಮ ರಾಜ್ಯದಲ್ಲಿ ಮಾತ್ರ ಇರುವುದೆಂದು ಭಾವಿಸಿದ್ದರು. ಆ ಕಾಲದಲ್ಲಿ ಮನುಷ್ಯರ ಹಿಂಸಾ ಪ್ರವೃತ್ತಿಯು ಅಧಿಕವಾಗಿತ್ತು. ಮುರಾತನ ವಿಶ್ವಾಸಾಚಾರಗಳಿಗೆ ಎದುರು ಹೇಳುವವರಿಗೆ ವಿಧ್ಯಾದಿಂದ ಉತ್ತರಿಸುವುದು ರೂಢಿಯಾಗಿತ್ತು. ಹಾಗಿರುವಾಗ ವಿವಿಧ ಜಾತಿಯವರ ಈ ಸ್ವಯಂ ಶೈಷ್ಟತಾವಾದದ ಕೋಲಾಹಲಗಳನ್ನು ಶಾಂತಪಡಿಸಿ ಅವರೆಡೆಯಲ್ಲಿ ಸಮಾಧಾನವನ್ನು ಸೃಷ್ಟಿಸಲು ಯಾರಿಗೆ ತಾನೆ ಧೈಯರುವಿತ್ತು?

ಆದರೆ ಶ್ರೀ ಗೌತಮಬುದ್ಧ ಹಾಗೆ ಒಂದು ಸಮಾಧಾನವನ್ನುಂಟುಮಾಡಲು ಪ್ರಯತ್ನಿಸಿದ್ದರು. ಸರ್ವವೂ ವೇದದಲ್ಲಿ ಅಡಕವಾಗಿರುವುದೆಂದೂ ಆದಿಯ ಹಾಗೂ ಅಂತಿಮ ದೈವಿಕ ಪ್ರಭೋದನೆ ಅದೇ ಆಗಿದೆಯೆಂದೂ ಇರುವ ಸಿದ್ಧಾಂತವನ್ನು ಅವರು ಅನುಕೂಲಿಸಿರಲಿಲ್ಲ. ದಿವ್ಯವಾಣಿಯೂ ದಿವ್ಯಬೋಧನೆಯೂ ಯಾವುದಾದರೊಂದು ಜನ ವಿಭಾಗದೆಡೆಯಲ್ಲೋ ಒಂದು ರಾಜ್ಯದ ಪರಿಧಿಯೊಳಗೋ ಒಂದು ಭಾಷೆಯಲ್ಲೋ ಮಾತ್ರವಿರುವುದೆಂಬ ವಿಶ್ವಾಸವನ್ನು ಅವರು ಒಪ್ಪಲಿಲ್ಲ. ವೇದದಲ್ಲಿ ಮಾತ್ರ ಎಲ್ಲವೂ ಇದೆಯೆಂಬ ವಾದವನ್ನಾಗಲೇ ಈ ರಾಜ್ಯ, ಈ ಸಂಸ್ಕೃತ ಭಾಷೆ ಅಥವಾ ಈ ಬ್ರಾಹ್ಮಣ ಜಾತಿ ಮಾತ್ರ ದೇವನ ಆಸ್ಥಾನದಲ್ಲಿ ಸ್ವೀಕೃತವೆಂಬ ವಾದವನ್ನಾಗಲೇ ಅವು ಅಂಗೀಕರಿಸಿರಲಿಲ್ಲ. ಅವರ ಅಭಿಪ್ರಾಯ ಭಿನ್ನತೆಯ ಕಾರಣದಿಂದ ಅವರು ಬಹಳ ಕ್ಷೇತರಗಳನ್ನೂ ದುಃಖಿಸಬೇಕಾಯಿತು. ಅವರು ನಾಸ್ತಿಕ

ಮತ್ತು ನಿರೀಕ್ಷಾರವಾದಿಯೆಂದು ಆರೋಹಿಸಲ್ಪಟ್ಟರು. ಆಧುನಿಕ ಕಾಲದಲ್ಲಿ ಮಹಾತ್ಮೆಯೇಸುಕ್ರಿಸ್ತರ ದೇವತ್ವವನ್ನು ಅಂಗೀಕರಿಸದ, ದೇವನನ್ನು ಶಿಲುಬೆಗೇರಿಸಲು ಸಾಧ್ಯವೆಂದು ಸಮೃತಿಸಲು ಸಿದ್ಧರಿಲ್ಲದ, ಯುರೋಪು ಮತ್ತು ಅಮೇರಿಕಾದ ಚಿಂತನಾತೀಲರಾದ ಅನ್ನೇಷಣಾ ಬುದ್ಧಿಯವರೆಲ್ಲರೂ ಪಾದಿಗಳ ದೃಷ್ಟಿಯಲ್ಲಿ ನಿರೀಕ್ಷಾರರೂ ನಾಸ್ತಿಕರೂ ಆದ ಹಾಗೆಯೇ ಶ್ರೀ ಬುದ್ಧ ಸಹ ಅವರ ದೃಷ್ಟಿಯಲ್ಲಿ ನಾಸ್ತಿಕರಾದರು.

ದುಷ್ಪ ಬುದ್ಧಿಗಳಾದ ಶತ್ರುಗಳು ಸಾಮಾನ್ಯವಾಗಿ ಮಾಡುವಂತೆಯೇ ಶ್ರೀ ಬುದ್ಧರನ್ನು ಸಹ ಅವರ ವೈರಿಗಳು ತಮ್ಮ ಮಿಥ್ಯಾರೋಪಗಳಿಗೆ ಗುರಿಪಡಿಸಿ ಜನರು ಅವರನ್ನು ಹೀನೇಸುವಂತೆ ಮಾಡಿದರು. ಅವರಿಗೆ ಅಪಕೀರ್ತಿಯನ್ನು ಉಂಟುಮಾಡಿ ಕಡೆಗೆ ಆ ಅಪಪ್ರಚಾರಗಳ ಕಾರಣದಿಂದ ಶ್ರೀ ಬುದ್ಧರಿಗೆ ತನ್ನ ಜನ್ಮ ಭೂಮಿಯಾದ ಆಯಾವತ್ತೆವನ್ನು ತ್ಯಜಿಸಬೇಕಾಯಿತು. ಹಿಂದುಗಳು ಬುದ್ಧಧರ್ಮವನ್ನೂ ಅದರ ವಿಜಯವನ್ನೂ ಅತ್ಯಪ್ರಿಯ ಮತ್ತು ಅಗೌರವ ಭಾವದಿಂದ ವೀಕ್ಷಿಸುತ್ತಾರೆ. ಪ್ರವಾದಿಯು ಸ್ವದೇಶದಲ್ಲಿ ಗೌರವಿಸಲ್ಪಡುವುದಿಲ್ಲವೆಂಬ ಮಹಾತ್ಮೆಯೇಸುಕ್ರಿಸ್ತರ ವಚನಕ್ಕೆ ಅನುರೂಪವಾಗಿ ಶ್ರೀ ಬುದ್ಧರು ಅನ್ವರಾಜ್ಯಗಳಿಗೆ ಹೋದನಂತರ ಅವರಿಗೆ ಮಹಾವಿಜಯವು ಲಭಿಸಿತು. ಇಂದು ತೋಕದಲ್ಲಿರುವ ಧರ್ಮಗಳ ಪೈಕಿ ಮೂರನೆಯ ಸಾಫಾನ ಬುದ್ಧ ಧರ್ಮಕ್ಕಿದೆಯೆಂದು ಹೇಳಲ್ಪಡುತ್ತದೆ. ಈ ಧರ್ಮಾನುಯಾಯಿಗಳು ದಕ್ಷಿಣ ರಶ್ಯಾದಲ್ಲಿಯೂ ಅಮೇರಿಕಾದಲ್ಲಿಯೂ ಇರುವರಾದರೂ ಅವರ ಸಂಖ್ಯೆ ಬಲವನ್ನು ನೋಡಿದರೆ ಅದರ ಕೇಂದ್ರಗಳು ಚೇನ ಮತ್ತು ಜಪಾನ್ ದೇಶಗಳಾಗಿವೆ.

ಅಸಹಿಪ್ಪುತ್ತೆಯ ಆರಂಭ

ಮುಖ್ಯ ವಿಷಯದ ಕುರಿತು ಮನೇ ಗಮನಿಸೋಣ. ಒಂದು ಧರ್ಮಾನುಯಾಯಿಗಳಿಗೆ ಇತರ ರಾಜ್ಯಗಳಲ್ಲಿರುವ ಧರ್ಮಗಳ ಕುರಿತು ಯಾವುದೇ ವಿವರ ತಿಳಿಯದ ಕಾಲಗಳಲ್ಲಿ ಪ್ರತಿಯೊಂದು ಸಮುದಾಯದವರು ತಂತಮ್ಮ ಧರ್ಮವನ್ನೂ ಧರ್ಮ ಗ್ರಂಥವನ್ನೂ ಮಾತ್ರ ಸತ್ಯ ಹಾಗೂ ಜಾಳನದ ಭಂಡಾರವೆಂದು ಭಾವಿಸಿದ್ದರು. ಅನಂತರ ವಿವಿಧ ರಾಜ್ಯದವರು ಅನೋನ್ಯ

ಪರಿಚಯಗೊಳ್ಳಲಿಕ್ಕೂ ಒಂದು ರಾಜ್ಯದವರು ಮತ್ತೊಂದು ರಾಜ್ಯದವರ ಧರ್ಮ ವಿಶ್ವಾಸಗಳ ಕುರಿತು ತಿಳಿಯಲಿಕ್ಕೂ ಪ್ರಾರಂಭಿಸಿದರು. ಆದರೆ ಅವರಿಗೆ ಒಬ್ಬರಿಗಿನೆಂಬುಬ್ರಹ್ಮ ಧರ್ಮ ವಿಶ್ವಾಸಗಳನ್ನು ಆದರಿಸಲು ಕಷ್ಟವಾಯಿತು. ಏಕೆಂದರೆ ಪ್ರತಿಯೊಬ್ಬರೂ ತಂತಮ್ಯ ಧರ್ಮಗಳಿಗೆ ಅತಿಶಯೋಚ್ಚಿಗಳಿಂದ ಕೂಡಿದ ವೈಶಿಷ್ಟ್ಯಗಳನ್ನೂ ಶ್ರೀಷ್ಟತೆಗಳನ್ನೂ ಕಲ್ಪಿಸಿ, ಅವುಗಳನ್ನು ಆ ಧರ್ಮದಿಂದ ಬೇರೆಡಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಅವುಗಳಿಗೆ ಅವರು ಹಚ್ಚಿಕೊಂಡಿದ್ದರು. ತತ್ತ್ವರಿಣಾಮವಾಗಿ ಪ್ರತಿಯೊಂದು ಧರ್ಮಸ್ಥರು ಇತರರ ಧರ್ಮವನ್ನು ಖಂಡಿಸಲು ಉದ್ದೃತರಾದರು. ಉದಾಹರಣೆಗಾಗಿ, ಪಾಸೀರ್ ಧರ್ಮದವರು ತಮ್ಮ ಧರ್ಮಕ್ಕೆ ತಲ್ಲೂವಾದ ಇನ್ನೊಂದು ಧರ್ಮವಿಲ್ಲವೆಂದೂ ಪ್ರವಾದಿತ್ವವು ತಮ್ಮ ವರ್ಗಕ್ಕೆ ಮಾತ್ರ ಸೀಮಿತವಾಗಿದೆಯೆಂದೂ ವಾದಿಸಿದರು. ಅವರ ಧರ್ಮದ ಚರಿತ್ರೆಯ ಪ್ರಾಚೀನತೆ ಮತ್ತು ದೃಷ್ಟಿಯ ವಿವರಣೆಯ ಮುಂದೆ ವೇದದ ಚರಿತ್ರೆಯನ್ನು ನಿರೂಪಿಸುವವರು ಲಜ್ಜಿತರಾಗಬೇಕಾದೀತು.

ಹೀಬ್ರೂ ಜಾತಿಯವರು ತಮ್ಮ ಶ್ರೀಷ್ಟತಾವಾದವನ್ನು ತುತ್ತ ತುದಿಗೇರಿಸಿದರು. ದೇವನ ಆಸ್ಥಾನ ಸದಾಕಾಲ ತಮ್ಮ ಸ್ವದೇಶವಾದ ಸಿರಿಯದಲ್ಲಿ ಇರುವುದೆಂದೂ ಅವರು ವಾದಿಸಿದರು. ಆಧ್ಯಾತ್ಮಿಕ ಸುಧಾರಣೆಗಾಗಿ ದೇವ ನಿಯುಕ್ತರಾಗುವ ಪ್ರವಾದಿಗಳು ತಮ್ಮ ಗೋತ್ತುದಿಂದ ಮಾತ್ರವೇ ಆರಿಸಲ್ಪಡುವವರಾಗಿದ್ದಾರೆಂದೂ ಈ ಮಾರ್ಗದರ್ಶನ ಇಸ್ತಾಕ್ಷಲ್ ಗೋತ್ತುದ ಹೊರಗೆಲ್ಲೂ ಇಲ್ಲದೆ ಅದು ತಮಗೆ ಮಾತ್ರವುಳ್ಳದೆಂದೂ ಅವರು ನಂಬುತ್ತಾರೆ. ದಿವ್ಯವಾಣಿ ಮತ್ತು ದೈವಿಕ ಬೋಧನೆಯ ಅನುಗ್ರಹವೂ ತಮ್ಮ ಗೋತ್ತುಕ್ಕೆ ಮಾತ್ರವಿರುವ ಒಂದು ವರವೆಂದೂ ಹೊರಗಿನಿಂದ ಯಾರಾದರೂ ಈ ಅನುಗ್ರಹವುಂಟಾಗಿದೆಯೆಂದು ವಾದಿಸುವನಾದರೆ ಅವನು ಕೇವಲ ಒಬ್ಬ ಮಿಥ್ಯವಾದಿ ಎಂಬುದಾಗಿದೆ ಅವರ ವಿಶ್ವಾಸ.

ಇದೇ ರೀತಿಯ ವಿಶ್ವಾಸಗಳು ಆಯಾರವರ್ತದ ಜನತೆಗಳಲ್ಲಿ ಪ್ರಬಿಂಬಿಸೂಂಡಿವೆ. ಇವರ ವಿಶ್ವಾಸ ಪ್ರಕಾರ ಪರಮೇಶ್ವರನು ಇವರ ರಾಜ್ಯದ ಕಾರ್ಯಗಳನ್ನು ಮಾತ್ರ ನೋಡುವ ಒಬ್ಬ ರಾಜನಾಗಿದ್ದಾನೆ - ಇತರ ರಾಜ್ಯಗಳ ಕುರಿತು ಏನೂ ಅರಿಯದ ಒಬ್ಬ ರಾಜ! ಆದಿ ಕಾಲದಿಂದಲೂ ಆಯಾರವರ್ತದ ಕಾಲಾವಸ್ಥೆಗಳೂ ಪರಿಸ್ಥಿತಿಗಳೂ ಅವನಿಗೆ ಹಿಡಿಸಿವೆ! ಆದ್ದರಿಂದ ತಾನು ಸೃಷ್ಟಿಸಿದ

ನಂತರ ಮರೆತು ಬಿಟ್ಟಿರುವ ಇತರ ರಾಜ್ಯಗಳ ಸ್ಥಿತಿಗಳನ್ನು ಅರಿಯಲು ಅವರನ್ನು ಒಮ್ಮೆಯಾದರೂ ಸಂದರ್ಶಿಸಲು ಅವನಿಗೆ ಇಚ್ಛೆಯುಂಟಾಗಲಿಲ್ಲ. ಇಂತಹ ವಿಶ್ವಾಸಗಳು ಯಾವುದೇ ಮುರಾವೆ ಅಥವಾ ಸಾಕ್ಷಾರವಿಲ್ಲದೆ ರೂಧಿಯಲ್ಲಿವೆ.

ಪ್ರವಾದಿನಿಂದೆ ಏಷ

ಸಹ್ಯದಯರೇ, ಈ ವಿಶ್ವಾಸಗಳು ಮನುಷ್ಯನ ಸ್ವಭಾವಕ್ಕೂ ವಿವೇಕಕ್ಕೂ ತಕ್ಷಣೋ ಎಂದೂ ಮನಸ್ಸಾಗಿ ಅವನ್ನು ಸಮೃತಿಸುತ್ತದೋ ಎಂದೂ ನೀವು ಆಲೋಚಿಸಿರಿ. ಒಂದು ಕಡೆಯಲ್ಲಿ ಪರಮಾತ್ಮನನ್ನು ಸರ್ವ ಲೋಕಾಧಿನಾಥನೆಂದು ನಂಬಿ, ಅದೇ ನಾಲಗೆಯಿಂದ ಇನ್ನೊಂದು ಕಡೆ ಆ ಸರ್ವದಾತನು ಜಗತ್ತಿನ ಹಳ್ಳಿನ ಭಾಗಕ್ಕೆ ರಕ್ಷಣೆಯನ್ನೀಯುವುದಿಲ್ಲವೆಂದೂ ಅವನ ದಯಾದೃಷ್ಟಿ ಒಂದು ನಿರ್ದಿಷ್ಟ ಜಾತಿಗೋ ನಿರ್ದಿಷ್ಟ ರಾಜ್ಯಕ್ಕೋ ಮಾತ್ರವೆಂದೂ ಹೇಳುವುದರಲ್ಲಿ ಏನು ವಿವೇಕವಿದೆಯೆಂದು ನನಗೆ ತಿಳಿಯುವುದಿಲ್ಲ. ನೀತಿಮಾರ್ಗಕವಾಗಿ ಅವಲೋಕನ ಮಾಡಿದ ಪಕ್ಷದಲ್ಲಿ, ಪರಮಾತ್ಮನು ತನ್ನ ಭೌತಿಕಾನುಗ್ರಹಗಳನ್ನು ವಿಶರಣೆ ಮಾಡಿದ ಕಾರ್ಯದಲ್ಲಿ ಹೀಗೆ ಪಕ್ಷಪಾತ ಕಾಣಿಸಿರುವ ಒಂದು ಉದಾಹರಣೆಯನ್ನು ನಿಮಗೆ ಕಾಣಲು ಸಾಧ್ಯವಿಲ್ಲ. ಹೀಗಿರುವಾಗ, ಅವನ ಆಧ್ಯಾತ್ಮಿಕ ಅನುಗ್ರಹ ವಿಶರಣೆಯಲ್ಲಿ, ಅವನಲ್ಲಿ ಪಕ್ಷಪಾತವನ್ನು ಕಾಣುವುದು ಹೇಗೆ? ಸೂಕ್ಷ್ಮವಾಗಿ ಆಲೋಚಿಸುವುದಾದರೆ, ಪ್ರತಿಯೋಂದು ಸಂಗತಿಯ ಗುಣವಾಗಲೇ ದೋಷವಾಗಲೇ ಅದರ ಕಾರ್ಯಫಲದಿಂದ ತಿಳಿಯಬಹುದಾಗಿದೆ. ಪ್ರತಿಯೋಂದು ವಿಭಾಗದ ಕೋಟಿಗಟ್ಟಲೆ ಜನರ ಭಕ್ತ್ಯಾದರಗಳಿಗೆ ಪಾತ್ರರಾದ ಪುಣ್ಯ ಮರುಷರನ್ನು ಅಪಮಾನಿಸುವುದರ ಮತ್ತು ಆಕ್ಷೇಪಿಸುವುದರ ಪರಿಣಾಮವೇನೆಂದೂ ಅದರ ಪರ್ಯಾವಸಾನವೇನೆಂದೂ ನಾನು ನಿಮ್ಮಾದನೆ ಹೇಳುವ ಅಗತ್ಯವಿಲ್ಲ. ಕಾರಣವೇನೆಂದರೆ, ಇಂತಹ ಆಕ್ಷೇಪಕರವಾದ ಹೀನ್ಯೇಸುವಿಕೆಯ ದೋಷಫಲವನ್ನು ಹೆಚ್ಚು ಕಡಿಮೆ ಅನುಭವಿಸಿರದ ಒಂದು ಜನ ವಿಭಾಗವೂ ಇರಲಿಕ್ಕಿಲ್ಲ.

ತ್ಯಿಯ ಸಹ್ಯದಯರೇ, ಒಂದು ಸಮುದಾಯವು ಅನ್ಯ ಸಮುದಾಯಗಳ ಪ್ರವಾದಿಗಳನ್ನೂ ಮಹಾತ್ಮರನ್ನೂ ನಿಂದಿಸುವುದೂ ಆಕ್ಷೇಪಿಸುವುದೂ

ಕಾಲಾಂತರದಲ್ಲಿ ದೇಹಕ್ಕೆ ಮಾತ್ರವಲ್ಲ ಆತ್ಮಕ್ಕೆ ಸಹ ನಾಶವನ್ನಂಟುಮಾಡಿ ಧಾರ್ಮಿಕವೂ ಲೋಕವೂ ಆದ ಜೀವಿತಕ್ಕೇನೇ ಹಾನಿಯನ್ನು ಉಂಟುಮಾಡುವ ಒಂದು ಭಯಂಕರ ವಿಷವೆಂದು ದೀರ್ಘಕಾಲದ ಅನುಭವಗಳೂ ವಿವಿಧ ಸಂದರ್ಭಗಳಲ್ಲಿ ನಡೆದ ಪರೀಕ್ಷೆ ಸಂಭವಗಳೂ ನಮಗೆ ರುಚಿಪಡಿಸಿರುತ್ತವೆ. ಅನ್ಯೋನ್ಯ ಧರ್ಮಾಚಾರ್ಯರನ್ನು ಅವಹೇಳಿಸುವ ಮತ್ತು ಕುಂದುಕೊರತೆ ಎಣಿಸುವ ದೇಶವಾಸಿಗಳಿಗೆ ಸಮಾಧಾನದ ಜೀವಿತ ಸಾಧ್ಯವಲ್ಲ. ಒಂದು ಸಮುದಾಯವು ಮತ್ತೊಂದು ಸಮುದಾಯದ ಪ್ರವಾದಿಗಳನ್ನು ಅಥವಾ ಎರಡೂ ಸಮುದಾಯಗಳು ಅನ್ಯೋನ್ಯ ಪ್ರವಾದಿಗಳನ್ನೂ ಶುಷ್ಣಿಗಳನ್ನು ಅವಶಾರ ಮರುಷರನ್ನೂ ಆಕ್ಷೇಪಿಸುವುದಾದರೆ, ದೂಷಿಸುವುದಾದರೆ ಆ ಸಮುದಾಯಗಳಿಂದಯಲ್ಲಿ ಎಂದಿಗೂ ಸೈಜ ಇಕ್ಕೆ ಮತ್ತು ಮೈತ್ರಿ ಏರ್ಪಡಲಾರದು. ತಾನು ನಂಬಿ ಆದರಿಸುವ ಪ್ರವಾದಿ ಅಥವಾ ಧರ್ಮಾಚಾರ್ಯರ ಕುರಿತು ಅವಹೇಳಿಸಿಕಾರಿ ಮಾತು ಕೇಳುವಾಗ ಯಾರಿಗೆ ತಾನೆ ರೋಷಪುಂಟಾಗಲಾರದು? ಮುಸ್ಲಿಮರು ತಮ್ಮ ಪ್ರೇಗಂಬರರನ್ನು^(೪) ದೇವನೆಂದೋ ದೇವಮತ್ತನೆಂದೋ ಭಾವಿಸುವುದಿಲ್ಲವಾದರೂ, ಅವರು ಆ ಮೌಲ್ಯ ಪ್ರವಾದಿಯನ್ನು ಭೂಜಾತರಾದ ಸಕಲರಿಗಿಂತ ಶೈಷ್ವರೆಂದು ನಂಬುವ ಕಾರಣ ಆ ಪರಿಶುದ್ಧ ಪ್ರವಾದಿಯ^(೫) ಬಗ್ಗೆ ಮಾತನಾಡುವಾಗ ಉಪಯೋಗಿಸುವ ಪದಗಳು ಸಭ್ಯತೆ ಮತ್ತು ಗೌರವಾದರಗಳಿಂದ ಕೂಡಿರದ ಪಕ್ಷದಲ್ಲಿ ಒಬ್ಬ ಯಥಾರ್ಥ ಮುಸ್ಲಿಮನೊಡನೆ ಸೈಹಬಂಧವನ್ನು ಸ್ಥಾಪಿಸಲು ಒಬ್ಬ ಅಮುಸ್ಲಿಮನಿಗೆ ಎಂದಿಗೂ ಸಾಧ್ಯವಿಲ್ಲ.

ನಾವು ಇತರ ಸಮುದಾಯಗಳ ಪ್ರವಾದಿಗಳನ್ನು ಎಂದಿಗೂ ನಿಂದಿಸುವುದಿಲ್ಲ. ಬದಲಾಗಿ, ಲೋಕದಲ್ಲಿ ಹಲವು ಕಾಲಘಟ್ಟಗಳಲ್ಲಿ ವಿವಿಧ ಜಾತಿಗಳಿಂದಯಲ್ಲಿ ಆಗಮಿಸಿದ ಎಲ್ಲ ಪ್ರವಾದಿಗಳನ್ನು ನಂಬಿ ಆದರಿಸುತ್ತೇವೆ. ಆ ಮಹಾತ್ಮರನ್ನು ಕೋಟಿಗಟ್ಟಲೇ ಜನರು ನಂಬಿ, ಅವರ ಹಸರಿನಲ್ಲಿ ಲೋಕದ ಯಾವುದಾದರೂ ಒಂದು ಕಡೆಯಲ್ಲಿರುವ ಒಂದು ಜನವಿಭಾಗ ಅನೇಕ ಯುಗಗಳಿಂದ ಸೈಹಾದರಗಳನ್ನು ಅರ್ಪಿಸುತ್ತಾ ಬರುತ್ತಿರುವುದೇ ಆ ಮಹಾತ್ಮರ ಸತ್ಯತೇಗೆ ತಕ್ಷದಾದ ಸಾಕ್ಷಾತಾಗಿದೆ. ಅವರು ದೇವ ನಿಯುಕ್ತರಾದ ಸತ್ಯಮರುಷರಲ್ಲವಾಗಿದ್ದರೆ ಅವರ ಹಸರಿನಲ್ಲಿ ಕೋಟಿಗಟ್ಟಲೇ ಜನರ ಹೃದಯಗಳಲ್ಲಿ ಸಾಧ್ಯಾಯಾದ ಭಕ್ತಿ ವಿಶ್ವಾಸಗಳು ನೆಲೆಗೊಂಡಿರಲು ಸಾಧ್ಯವಿಲ್ಲ. ಪರಮಾತ್ಮನು ನಿಯೋಜಿಸಿ ಕಳುಹಿಸುವ

ಮಹಾತ್ಮರಿಗೆ ಲಭಿಸುವ ರೀತಿಯ ಗೌರವಾದರಗಳು ಅನ್ವರಿಗೆ ಲಭಿಸಲು ಆದೇವನು ಎಂದಿಗೂ ಎಡೆಗೊಡಲಾರನು. ಒಬ್ಬ ಮಿಥ್ಯಾವಾದಿ ಸತ್ಯಪ್ರವಾದಿಯಂತೆ ಅಭಿನಯಿಸಿ ಅವರ ಸಾಫವನ್ನು ವಶಪಡಿಸಲು ಭಾವಿಸುವನಾದರೆ ಅವನು ಹೆಚ್ಚು ವಿಳಂಬವಾಗದೆ ನಾಶಹೋಂದುವನು.

ಆರ್ಯ ಸಮಾಜ ಮತ್ತು ವೇದ

ಇದೇ ಆಧಾರದಿಂದ ನಾವು ವೇದಗಳನ್ನು ದೈವಿಕವೆಂದು ನಂಬಿ, ವೈದಿಕ ಖಣಿಗಳನ್ನು ಮಹಾತ್ಮರೆಂದು ಗೌರವಿಸುತ್ತೇವೆ. ಆದರೆ ವೇದದ ಉಪದೇಶಗಳು ಹಿಂದುಗಳ ಯಾವುದೇ ಪಂಗಡವನ್ನು ಏಕದೇವ ಭಕ್ತರನ್ನಾಗಿ ಮಾಡಲಿಲ್ಲ ಮತ್ತು ಮಾಡಲು ಸಾಧ್ಯವೂ ಇರಲಿಲ್ಲ. ಈ ದೇಶದಲ್ಲಿರುವ ವಿಗ್ರಹಾರಾಧಕರು, ಅಗ್ನಿಪೂಜಕರು, ಸೂರ್ಯಾರಾಧಕರು, ಗಂಗಾರಾಧಕರು, ಸಹಸ್ರಾರು ದೇವತೆಗಳ ಪೂಜಕರು ಜ್ಯೇಂದ್ರ ಧರ್ಮಿಂದ್ರಯರು, ಶಾಕ್ತ ಧರ್ಮಿಂದ್ರಯರು ಮೊದಲಾದವರೆಲ್ಲ ತಮ್ಮ ವಿಶ್ವಾಸ ಸಿದ್ಧಾಂತಗಳಿಗೆ ವೇದವನ್ನೇ ಆಧಾರ ಮಾಡಿಕೊಂಡಿದ್ದಾರೆ. ಹೀಗೆ ವೇದವು ವಿವಿಧ ಜಾತಿಗಳೆಲ್ಲವಕೂ ತಮ್ಮ ಧಾರ್ಮಿಕ ಸಿದ್ಧಾಂತಗಳನ್ನು ಸಾಫಿಸಲು ಆಧಾರವಾಗಿರುವ ಗ್ರಂಥವಾಗಿದೆ. ಆದರೆ ವೇದವು ಮನುಷ್ಯ ನಿರ್ಮಿತವಲ್ಲವೆಂದು ನಮ್ಮ ಅಭಿಪ್ರಾಯವಾಗಿದೆ. ಏಕೆಂದರೆ ಅವು ಮನುಷ್ಯ ನಿರ್ಮಿತವಾಗಿದ್ದರೆ ಹೊಟ್ಟಾನು ಕೋಟಿ ಜನರನ್ನು ಆಕರ್ಷಿಸಲಿಕ್ಕೂ ಅನೇಕ ಯಂಗಗಳಿಂದ ನೆಲೆಯಲ್ಲಿರುವ ಒಂದು ಪದ್ಧತಿಯನ್ನು ಸಾಫಿಸಲಿಕ್ಕೂ ಅದಕ್ಕೆ ಸಾಧ್ಯವಿರಲಿಲ್ಲ. ಶಿಲಾರಾಧನೆಯ ಕುರಿತು ವೇದದಲ್ಲಿ ಎಲ್ಲಿಯೂ ಹೇಳಲ್ಪಡಿದ್ದರೂ ಅಗ್ನಿ, ವಾಯು, ಜಲ, ಚಂದ್ರ, ಸೂರ್ಯ ಮೊದಲಾದವರುಗಳನ್ನು ಆರಾಧಿಸುವುದರ ಕುರಿತು ಉಪದೇಶಗಳು ವೇದದಲ್ಲಿ ಧಾರಾಳ ಇವೆ. ಅದರ ಒಂದು ಸೂಕ್ತವಾದರೂ ಪ್ರಸ್ತುತ ವಸ್ತುಗಳನ್ನು ಆರಾಧಿಸುವುದರ ಕುರಿತು ವಿರೋಧಿಸಿ ಹೇಳುವುದಿಲ್ಲ. ಹಾಗಿರುವಾಗ ಅವುಗಳನ್ನು ಆರಾಧಿಸುವ ಹಿಂದು ಧರ್ಮದಲ್ಲಿರುವ ಮರಾಠನ ಮತ ವಿಭಾಗಗಳೆಲ್ಲ ತಪ್ಪಾಗಿ ವರ್ತಿಸುವವೆಂದೂ ನವಜಾತ ಆರ್ಯಸಮಾಜ ಮಾತ್ರ ಸತ್ಯಧರಲ್ಲಿಂದೂ ಯಾರಿಗೆ ತೀವ್ರಾನಿಸಲು ಸಾಧ್ಯ! ಪ್ರಸ್ತುತ ವಸ್ತುಗಳನ್ನು ಆರಾಧಿಸುವವರಿಗೆ, ಅವುಗಳ ಆರಾಧನೆಯ ಕುರಿತು ವೇದದಲ್ಲಿ ಪ್ರಸ್ತಾಪಿಸಲಾಗಿದೆಯೆಂದೂ ಅದಕ್ಕೆದುರಾಗಿ ಅದರಲ್ಲಿ ಎಲ್ಲಿಯೂ ಹೇಳಲಿಲ್ಲವೆಂಬುದಕ್ಕೂ ಒಳ್ಳೆಯ ರುಚಿವಾಗಿದೆ. ಅಗ್ನಿ,

ವಾಯು, ಇಂದ್ರ ಮೊದಲಾದ ವೇದೋಕ್ತ ಹೆಸರುಗಳು ಪರಮೇಶ್ವರನ ನಾಮಗಳಾಗಿವೆಯಂಬ ಆಯ್ರಸಮಾಜದ ವಾದವು ಮಾರ್ಗವಾಗಿ ಸ್ವೀಕೃತವಾಗಿಲ್ಲ. ಅದು ಸ್ವೀಕಾರ ಯೋಗ್ಯವಾಗಿದ್ದರೆ ವಾರಣಾಸಿಯಲ್ಲಿಯೂ ಇತರ ಹಿಂದೂ ನಗರಗಳಲ್ಲಿಯೂ ಇರುವ ದೊಡ್ಡ ದೊಡ್ಡ ಹಿಂದೂ ಪಂಡಿತರು ಆಯ್ರಸಮಾಜದ ವಿಶ್ವಾಸ ಸಿದ್ಧಾಂತಗಳನ್ನು ಸ್ವೀಕರಿಸದಿರಲಿಕ್ಕೆ ಕಾರಣವೇನೂ ಕಾಣುವುದಿಲ್ಲ. ಈ ನವೀನ ಸಮಾಜದವರು ತಮ್ಮ ನೂತನ ಸಿದ್ಧಾಂತಗಳನ್ನು ಪ್ರಚಾರಪಡಿಸಲು 30–35 ವರ್ಷಗಳಿಂದ ಭಗೀರಥ ಪ್ರಯತ್ನ ಮಾಡುತ್ತಿದ್ದರೂ ಈ ಮತವನ್ನು ಅವಲಂಬಿಸಿದ ಹಿಂದುಗಳು ಒಹಳ ವಿರಳ. ಸನಾತನ ಧರ್ಮೀಯರ ಮತ್ತು ಇತರ ಹಿಂದೂ ಮತವಿಭಾಗಗಳ ಜನಸಂಖ್ಯೆಯೊಡನೆ ಹೋಲಿಸಿ ನೋಡಿದರೆ ಆಯ್ರಸಮಾಜದವರ ಸಂಖ್ಯೆ ಅಲ್ಲವಾಗಿದೆ. ಇವರಿಗೆ ಇತರ ಹಿಂದೂ ಮತವಿಭಾಗಗಳ ಜನರ ಮೇಲೆ ದೊಡ್ಡ ಸ್ವಾಧೀನತೆ ಇನ್ನೂ ಲಭಿಸಿಲ್ಲ.

ಇದೇ ಪ್ರಕಾರ "ನಿಯೋಗ"ದ ಕುರಿತಿರುವ ಸಿದ್ಧಾಂತ ಸಹ ವೇದೋಕ್ತವೆಂದು ಹೇಳಲ್ಪಡುತ್ತದೆ. ಆದರೆ ಇದು ಮನುಷ್ಯನ ಸ್ವಭಾವಕ್ಕೂ ಆತ್ಮಭಿಮಾನಕ್ಕೂ ಕಳಂಕವನ್ನುಂಟುಮಾಡುವ ಅಸಹ್ಯವಾದ ಸಿದ್ಧಾಂತವಾಗಿದೆ. ಮೊದಲೇ ಹೇಳಿದಂತೆ ಈ ಸಿದ್ಧಾಂತ ಯಥಾರ್ಥ ವೇದೋಕ್ತವೆಂದು ಅಂಗೀಕರಿಸಲಾಗದು. ಇದು ಸ್ವಾರ್ಥ ಪರವಾದ ಉದ್ದೇಶದಿಂದ ಅನಂತರ ಕಾಲದಲ್ಲಿ ವೇದದೊಂದಿಗೆ ಸೇರಿಸಲ್ಪಟ್ಟದೆಂದು ವೇದದ ಕುರಿತು ಸದಭಿಪ್ರಾಯವನ್ನು ಹೊಂದಿರುವ ನಮ್ಮ ವಿಚಾರವಾಗಿದೆ. ವೇದಗಳು ಅವಶೀಳಣವಾಗಿ ಹಲವು ಸಾಂಪದಿಕ ವರ್ಣನೆಗಳು ಕಳೆದ ಕಾರಣ ವಿವಿಧ ಕಾಲಗಳಲ್ಲಿ ವೇದದ ಭಾಷ್ಯಕಾರರು ಹಲವು ವಿಧದ ಹೆಚ್ಚಿ ಕೆಮ್ಮಿಗಳನ್ನು ಅದರ ವಚನಗಳಲ್ಲಿ ಮಾಡಿರುವುದು ಸಂಭಾವ್ಯವಾಗಿದೆ. ಆದರೆ ಆಯಾರವರ್ತನೆ ಹೋತ್ತಾನುಕೋಟಿ ಜನರು ಸಹಸ್ರಾರು ವರ್ಣಗಳಿಂದ ವೇದವನ್ನು ದೇವಮೋಕ್ಷವೆಂದು ನಂಬಿಕೊಂಡು ಬರುತ್ತಿರುವರೆಂಬುದೇ ಅದರ ಸತ್ಯತೆಗೆ ನಮಗೆ ತಕ್ಷದಾದ ಸಾಕ್ಷ್ಯವಾಗಿದೆ. ವೇದಕ್ಕೆ ಸಿದ್ಧಿಸಿರುವ ರೀತಿಯ ಗೌರವಾದರಗಳು ಒಬ್ಬ ಮಿಥ್ಯಾವಾದಿಯ ವಚನಕ್ಕೆ ಲಭಿಸುವುದು ಎಂದಿಗೂ ಸಾಧ್ಯವಲ್ಲ.

ಮೇಲೆ ವಿವರಿಸಿದ ಅಡಚಣೆಗಳು ಇದ್ದರೂ, ನಾವು ಪರಮಾತ್ಮನ ಭಯದಿಂದ

ವೇದವನ್ನು ದೇವಪೋತ್ತವೆಂದು ಅಂಗಿಕರಿಸುತ್ತೇವೆ. ಅದರ ಉಪದೇಶ ನಿರ್ದೇಶನಗಳಲ್ಲಿ ಕಂಡುಬರುವ ಕುಂದು ಕೊರತೆಗಳು ಅದರ ಭಾಷ್ಯಕಾರರಿಂದ ಉಂಟಾದುದೆಂದು ಭಾವಿಸುತ್ತೇವೆ. ಅದೇ ವೇಳೆ, ಪವಿತ್ರ ಶುರೂಜ್ಞಾ ಆದಿಯಿಂದ ಅಂತ್ಯದವರೆಗೆ ಏಕದೇವಾರಾಥನೆಯ ಉಪದೇಶಗಳಿಂದ ತುಂಬಿರುವುದಾಗಿ ಕಾಣಬಹುದು. ಅದರಲ್ಲಿ ಎಲ್ಲಿಯೂ ಸೂರ್ಯ ಚಂದ್ರರನ್ನು ಆರಾಧಿಸುವ ಕುರಿತು ಉಪದೇಶವಿಲ್ಲ. ಪವಿತ್ರ ಶುರೂಜ್ಞಾ ಈ ರೀತಿ ಉಪದೇಶಿಸಿದೆ: "ಉ ತಸ್ಮಾದೂ ಲಿಶ್ಯಮೌಸಿ ವಲಾ ಲಿಲಾಖಿಮರಿ ವಸ್ತುದೂ ಲಿಲ್ಲಾಹಿಲ್ಲಾಧಿ ಖಿಲಖಿಹಿನ್ನ" - ನೀವು ಸೂರ್ಯನಿಗೂ ಚಂದ್ರನಿಗೂ ಸಾಷ್ಟಾಂಗ ಮಾಡಬಾರದು. ನಿಮ್ಮ ಸೃಷ್ಟಿಕರ್ತನಾದ ಪರಮಾತ್ಮನಿಗೆ ಮಾತ್ರ ಸಾಷ್ಟಾಂಗ ಮಾಡಿರಿ (41:38). ಪವಿತ್ರ ಶುರೂಜ್ಞಾ ಅದರ ಸತ್ಯತೆಗೆ ಸಾಕ್ಷೀಯಾಗಿ ಪೌರಾಣಿಕವೂ ಆಧುನಿಕವೂ ಆದ ದಿವ್ಯ ದೃಷ್ಟಾಂತಗಳನ್ನು ಹೊಂದಿದೆ. ಅದು ದೇವನ ಅಸ್ತಿತ್ವವನ್ನು ತೋರಿಸುವ ಒಂದು ಕನ್ನಡಿಯಾಗಿದೆ. ಹೀಗಿರುವಾಗ ಅಸಂಸ್ಕತರಂತೆ ಆ ಪವಿತ್ರ ಗ್ರಂಥವನ್ನು ದೂಷಿಸುವುದು ಸರಿಯೇ? ನಾವು ಆಯ್ಸಮಾಜದವರನ್ನು ಗೌರವಿಸುವಂತೆ ನಮ್ಮನ್ನು ಅವರೇಕೆ ಅದೇ ದೃಷ್ಟಿಯಿಂದ ನೋಡುವುದಿಲ್ಲ? ರಾಜ್ಯದಲ್ಲಿಲ್ಲ ವಿರೋಧ ಹಾಗೂ ವಿದ್ವೇಷದ ಬೀಜ ಬಿತ್ತುವುದೇತಕ್ಕೆ? ಇದರಿಂದಾಗಿ ಏನಾದರೂ ಉತ್ತಮ ಪರಿಣಾಮ ಉಂಟಾಗುವುದೆಂದು ಅವರು ಆಶಿಸುತ್ತಾರೋ? ಮಹಿಳೆಯನ್ನು ಅಪೀಸುವ ಒಬ್ಬತನಿಗೆ ಕಲ್ಲು ಎಸೆಯುವುದು ಹಾಗೂ ಹಾಲನ್ನು ನೀಡಿ ಸತ್ಯರಿಸುವವನಿಗೆ ಮೂತ್ತದ ಅಭಿಪ್ರೇಕವನ್ನು ಮಾಡುವುದು ಸರಿಯಾದ ವ್ಯವಹಾರವೋ?

ಒಪ್ಪಂದ ಮಾಡಿಕೊಳ್ಳೋಣ

ಸಂಪೂರ್ಣವಾದ ಶಾಂತಿಯೂ ಮೃತ್ತಿಯೂ ನೆಲೆಸಲು ಹಿಂದುಗಳು ಮತ್ತು ಆಯ್ಸ ಸಮಾಜದವರು ನಮ್ಮ ತ್ರಿಯ ಪ್ರೇಗಂಬರರನ್ನು^(೪) ಮಿಥ್ಯಾವಾದಿಯೆಂದು ತೆಗಳಿಂದಿಸುವುದನ್ನು ನಿಲ್ಲಿಸಿ ಅವರನ್ನು ಪರಮಾತ್ಮನ ಸತ್ಯ ಪ್ರಾಧಿಯೆಂದು ಗೌರವಿಸಲು ಇನ್ನು ಮುಂದೆ ಸಿದ್ಧರಾಗುವರಾದರೆ ನಾನು ಒಂದು ಒಪ್ಪಂದಕ್ಕೆ ಎಲ್ಲರಿಗಿಂತಲೂ ಮುಂದಾಗಿ ಸಹಿ ಹಾಕಲು ತಯಾರಿರುವೆನು. ಈ ಒಪ್ಪಂದ ಪತ್ರದಲ್ಲಿ ಅಹಂಕಾರ ಸಂಘಟನೆಯ ನಾವೆಲ್ಲರೂ ವೇದಗಳನ್ನೂ ಶುಷ್ಣಿಗಳನ್ನೂ ಆದರದಿಂದಲೂ ಸ್ವೇಹದಿಂದಲೂ ಕಾಣಲಿವೆಂದು ಬರೆದು ಕೊಡುವೆಬು. ನಾವು

ಆ ಒಪ್ಪಂದದ ಪ್ರಕಾರ ನಡೆಯದಿದ್ದ ಪಕ್ಷದಲ್ಲಿ ಅದಕ್ಕೆ ದಂಡನೆಯ ರೂಪದಲ್ಲಿ ಹಿಂದುಗಳಿಗೆ ಒಂದು ದೊಡ್ಡ ಸಂಖ್ಯೆಯ ಹಣವನ್ನು (ಅದು ಮೂರು ಲಕ್ಷ ರೂಪಾಯಿಗಳಿಗಂತ ಕಮ್ಮಿಯಾಗಲಾರದು) ಕೊಡುವೆಂದು ಒಮ್ಮತೇವೆ. ಹಿಂದುಗಳು ಹಾದಿಕವಾಗಿ ನಮ್ಮೊಡನೆ ಶಾಂತಿಯಿಂದಿರಲು ಇಚ್ಛಿಸುವರಾದರೆ ಅವರು ಸಹ ಇದೇ ರೀತಿಯ ಒಂದು ಕರಾರಿನಲ್ಲಿ ಸಹಿ ಮಾಡಬೇಕಾದುದು ಅಗತ್ಯವಾಗಿದೆ. ಅದು ಹೆಚ್ಚು ಕಡಿಮೆ ಈ ರೀತಿಯಾಗಿರಬೇಕಾಗಿದೆ: ನಾವು ಮುಹಮ್ಮದ್ ಪ್ರೇರಣಬರರನ್ನು^(೪) ಓವರ್ ಸ್ಟ್ಯಾಪ್ರವಾದಿಯೆಂದು ಭಾವಿಸುವರಾಗಿದ್ದೇವೆ. ಓವರ್ ವಿಶ್ವಾಸಿಗೆ ಅರ್ಥವಾದ ರೀತಿಯಲ್ಲಿ ನಾವು ಅವರನ್ನು ಸದಾ ಗೌರವಾದರಗಳ ಸಹಿತ ಸ್ಕರಿಸುವೆವು. ನಾವಿದಕ್ಕೆ ತಪ್ಪಿದರೆ ಅಹ್ಮದಿಯಾ ಸಂಘಟನೆಯ ಮುಖಿಂಡರಿಗೆ ನಾವು ಮೂರು ಲಕ್ಷ ರೂಪಾಯಿಗಳಿಗೆ ಕಡಿಮೆಯಾಗಿರದ ಒಂದು ಮೌಲ್ಯವನ್ನು ದಂಡನೆಯಾಗಿ ಕೊಡುವೆವು.

ಅಹ್ಮದಿಯಾ ಸಂಘಟನೆಯ ಜನಸಂಖ್ಯೆ ಈಗ ನಾಲ್ಕು ಲಕ್ಷದಶ್ಯ ಇದೆ.* ಆದುದರಿಂದ ಇಂತಹ ಮಹತ್ವಾದೊಂದು ಕಾರ್ಯಕ್ರಾಗಿ ಮೂರು ಲಕ್ಷ ರೂಪಾಯಿಗಳನ್ನು ಸಂಗ್ರಹಿಸುವುದು ಒಂದು ದೊಡ್ಡ ಸಂಗತಿಯಲ್ಲ. ಅಹ್ಮದಿಯಾ ಸಂಘಟನೆಯಲ್ಲಿ ಸೇರದ ಇತರ ಮುಸ್ಲಿಮರು ಅಭಿಪ್ರಾಯದಲ್ಲಾಗಲೀ ಆದರ್ಥದಲ್ಲಾಗಲೀ ಐಶ್ವರ್ಯವಿಲ್ಲದವರಾಗಿದ್ದಾರೆ. ಅವರು ಒಟ್ಟು ಮುಖಿಂಡನ ಕ್ಷೇತ್ರಗಳಿಗೆ ಇರುವವರಲ್ಲ. ಆದ್ದರಿಂದ ಅವರು ಈ ವಿಷಯದಲ್ಲಿ ಒಮ್ಮವರೋ ಎಂದು ಹೇಳಲು ನನಗೆ ಸಾಧ್ಯವಿಲ್ಲ. ಅವರು ಈಗ ನನ್ನನ್ನೂ ‘ಅವಿಶ್ವಾಸಿ’ಯೆಂದೂ ಕವಟವಾದಿಯೆಂದೂ ಭಾವಿಸುತ್ತಾರೆ. ಆದರೂ ಹಿಂದುಗಳು ಮತ್ತು ನಾನು ಹೀಗೆ ಒಂದು ಒಪ್ಪಂದ ಮಾಡಿದ ಪಕ್ಷದಲ್ಲಿ, ಇತರ ಮುಸ್ಲಿಮರು ಇಂತಹ ಸುಸಂಸ್ಕರ್ತ ಜಾತಿಯವರ ಧರ್ಮಗ್ರಂಥವನ್ನೂ ಮಣಿಗಳನ್ನೂ ನಿಂದಿಸಿ ಅದಕ್ಕೆ ಪ್ರತಿಯಾಗಿ ನಮ್ಮ ಪ್ರವಾದಿಗೆ ಬ್ಯಾಗಳು ಸುರಿಯುವಂತೆ ಮಾಡುವ ಅವೇಕತನವನ್ನು ತೋರಲಾರಂದೇ ನಾನು ನಂಬುತ್ತೇನೆ. ಇತರ ಮುಸ್ಲಿಮರು ಹಾಗೆ ವರ್ತಿಸುವರಾದರೆ ಅದಕ್ಕೆ ಪ್ರತೀಕಾರವಾಗಿ ಉಂಟಾಗುವ ಕೀಳು ಮಾತುಗಳಿಗೂ ಬ್ಯಾಗಳಿಗೂ ಅವರೇ ಜವಾಬ್ದಾರರು. ಯಾವ ರೀತಿಯಲ್ಲಿ ಅಂತಹ ವರ್ತನೆ ಅಭಿಮಾನಕ್ಕೂ ಮಹಾದೇಗೂ ಅನುಯೋಜ್ಯವಲ್ಲದ ಕಾರಣ,

* ಈ ಸಂಖ್ಯೆ ಈ ಉಪನಾಮ ಬರದ ಕಾಲದ್ವಾಗಿದೆ. ಈಗ ಅದು ಕೇವಳಿಗ್ಗಿಂತೆಯಾಗಿದೆ. – ಅನುವಾದಕ

ಪ್ರಸ್ತುತ ಒಪ್ಪಂದದ ನಂತರ ಇತರ ಮುಸ್ಲಿಮರು ಹಿಂದುಗಳ ವೇದಗ್ರಂಥಗಳನ್ನೂ ಮಷಿಗಳನ್ನೂ ನಿಂದಿಸುವರೆಂದು ನಾನು ಭಾವಿಸುವುದಿಲ್ಲ. ಆದರೆ ಈ ಒಪ್ಪಂದದ ದೃಢೀಕರಣಕ್ಕಾಗಿ ಎರಡು ಪಕ್ಷಗಳಿಂದಲೂ ವಿವೇಚಿಗಳಾದ ಹತ್ತು ಹತ್ತು ಸಾವಿರ ಜನರು ಸಹಿ ಮಾಡಬೇಕಾದುದು ಅಗತ್ಯವಾಗಿದೆ.

ಶ್ರಯ ಜನರೇ, ಮೃತ್ತಿಗೆ ಸಮರ್ಪಾದುದು ಇನ್ನೊಂದಿಲ್ಲ. ನಾವು ಎರಡು ಪ್ರಕ್ಕದವರೂ ಈ ಒಪ್ಪಂದದಿಂದ ಒಂದಾಗೋಣ; ಒಂದು ಜನಾಂಗವಾಗೋಣ, ಪರಸ್ಪರ ಪ್ರವಾದಿಗಳನ್ನೂ ಮಹಾಮರುಷರನ್ನೂ ಧರ್ಮಗ್ರಂಥಗಳನ್ನೂ ಆಕ್ಷೇಪಿಸುವ ಕಾರಣದಿಂದ ಎಷ್ಟು ಭಿದ್ರತೆಯೂ ಗೊಂದಲವೂ ಉಂಟಾಗುವುದೆಂದೂ ರಾಜ್ಯಕ್ಕೆ ಎಷ್ಟು ನಷ್ಟವಾಗುವುದೆಂದೂ ನೀವು ಕಾಣುತ್ತಿದ್ದೀರಷ್ಟೇ. ಬನ್ನಿರಿ, ಇನ್ನು ಅನೋನ್ಯ ಧರ್ಮಸಹಿಷ್ನುತೆಯ ಅನುಗ್ರಹ ಫಲಗಳನ್ನು ಒಮ್ಮೆ ಪರೀಕ್ಷಿಸಿರಿ. ಇದು ಪರಸ್ಪರ ಸಂಧಾನವನ್ನುಂಟುಮಾಡಲೂ ಮೃತ್ತಿಭಾವವನ್ನು ಹೆಚ್ಚಿಸಲೂ ಉತ್ತಮ ಮಾರ್ಗವಾಗಿದೆ. ಇದಲ್ಲದೆ ಬೇರೆ ಯಾವುದಾದರೂ ರೀತಿಯಲ್ಲಿ ಮೃತ್ತಿ ಸಾಧಿಸಲು ಯಶ್ವಿಸುವುದಾದರೆ, ಅದು ಒಳಗಡೆ ದುರ್ಗಂಧವೂ ಕೀವೂ ತುಂಬಿರುವ ಕುರುವನ್ನು ಅದರ ಬಾಹ್ಯವಾದ ನಿರ್ಮಲತೆಯನ್ನೂ ಹೊಳಪನ್ನೂ ಕಂಡು ಸಂತೋಷಪಟ್ಟು ಹಾಗೆಯೇ ಬಿಟ್ಟಬಿಡುವುದಕ್ಕೆ ಸಮಾನವಾಗಿದೆ.

ಕಲಹಗಳಿಗೆ ಕಾರಣ

ಇತ್ತೀಚೆಗೆ ಹಿಂದೂ ಮುಸ್ಲಿಮರಲ್ಲಿ ಹೆಚ್ಚಿತರುವ ಕಲಹಗಳಿಗೂ ವೈರಕ್ಕೂ ಧಾರ್ಮಿಕ ಭಿನ್ನತೆ ಮಾತ್ರವಲ್ಲ, ಇತರ ಲೌಕಿಕ ಅಭಿಲಾಷೆಗಳೂ ಲೌಕಿಕ ವ್ಯವಹಾರಗಳೂ ಕಾರಣವೆಂಬುದನ್ನು ಹೇಳುವುದರಲ್ಲಿ ನನಗೆ ಯಾವ ಉದ್ದೇಶವೂ ಇಲ್ಲ. ಉದಾಹರಣೆಗೆ, ಸರಕಾರದ ಆಡಳಿತದಲ್ಲಿ ತಮಗೆ ಅವಕಾಶ ಸಿಗಬೇಕೆಂಬ ಅಭಿಲಾಷೆ ಹಿಂದುಗಳಿಗೆ ಮೊದಲಿನಿಂದಲೇ ಇತ್ತು. ಕನಿಷ್ಠ ಪಕ್ಷ ಸರಕಾರದ ಆಡಳಿತದ ವ್ಯವಸ್ಥೆಯಲ್ಲಿ ತಮ್ಮ ಅಭಿಪ್ರಾಯವನ್ನು ಕೇಳಬೇಕೆಂದೂ ತಮ್ಮ ಆಕ್ಷೇಪಗಳನ್ನು ಸರಕಾರ ಗಮನಿಸಬೇಕೆಂದೂ ದೊಡ್ಡ ದೊಡ್ಡ ಮುದ್ದೆಗಳು ಇಂಗ್ಲಿಷರ ಹಾಗೆ ತಮಗೂ ದೊರಕಬೇಕೆಂದೂ ಅವರ ಕೋರಿಕೆಯಾಗಿತ್ತು. ಹಿಂದುಗಳ ಈ ಪ್ರಯತ್ನದಲ್ಲಿ ಸಹಭಾಗಿಗಳಾಗಿದ್ದುದು ಮುಸ್ಲಿಮರ ದೊಡ್ಡ

ತಪ್ಪಾಯಿತು. ತಾವು ಹಿಂದುಗಳಿಗಂತ ಅಲ್ಲ ಸಂಖ್ಯಾತರಾದ ಕಾರಣ ಪ್ರಯತ್ನಗಳ ಫಲವೆಲ್ಲ ಹಿಂದುಗಳಿಗೆ ಮಾತ್ರ ದೊರಕುವುದೆಂದು ತಪ್ಪಾಗಿ ಗ್ರಹಿಸಿದ ಮುಸ್ಲಿಮರು ಹಿಂದುಗಳೊಂದಿಗೆ ಐಕ್ಯದಿಂದ ಪ್ರಯತ್ನಸುವ ಮಾತಿರಲಿ ಅವರು ಹಿಂದುಗಳ ಪ್ರಯತ್ನಕ್ಕೆ ತಡೆಯೋಡ್ಲಲು ಸಹ ಪ್ರಯತ್ನಿಸಿದರು. ಇದರಿಂದ ವಿರಸವು ವರ್ಧಿಸಿತು.

ಮೇಲಿನ ಸಂಗತಿಗಳು ಸಹ ದ್ವೇಷ ವರ್ಧಿಸಲು ಕಾರಣವಾದುವೆಂದು ನಾನು ಒಮ್ಮೆತೇನೆ. ಆದರೆ ಇವೇ ಸಂಗತಿಗಳು ವೈಷಣಮ್ಯಕ್ಕೆ ಮೂಲಕಾರಣವೆಂದು ನಾನು ಒಮ್ಮೆಪುದಿಲ್ಲ. ಹಿಂದೂ ಮುಸ್ಲಿಮರ ಕಲಹ ಮತ್ತು ವೈರಕ್ಕೆ ಧಾರ್ಮಿಕ ವೈಷಣಮ್ಯ ಕಾರಣವಲ್ಲ; ರಾಜಕೀಯ ಸಂಗತಿಗಳು ಯಥಾರ್ಥ ಕಾರಣವೆಂಬ ಕೆಲವು ಗಣ್ಯರ ವಾದವನ್ನು ಕೂಡ ನಾನು ಒಮ್ಮೆಪುದಿಲ್ಲ.

ಮುಸ್ಲಿಮರು ತಮ್ಮ ಹಕ್ಕುಗಳನ್ನು ಪಡೆಯಲು ಹಿಂದೂಗಳ ಜೊತೆ ಸೇರಲು ಏಕ ಹೆದರುತ್ತಾರೆ? ಅವರು ಕಾಂಗ್ರೆಸಿನೊಂದಿಗೆ ಸೇರಲು ಏಕ ಹಿಂಜರಿಯತ್ತಾರೆ? ಹಿಂದೂಗಳು ರಚಿಸಿದ ಮಾದರಿಯಲ್ಲೇ ಬೇರೊಂದು ಮುಸ್ಲಿಂ ಸಂಘವನ್ನು ಏಕ ಸಾಫಿಸಿದರು? ಹಿಂದುಗಳೊಂದಿಗೆ ಸೇರಲು ತಮಗಿರುವ ಅನಾಸ್ತಿಯನ್ನು ಏಕ ವೃತ್ತಪಡಿಸಿದರು? ಇದಕ್ಕೆಲ್ಲ ಕಾರಣವೇನೆಂಬುದನ್ನು ಪ್ರತಿಯೊಬ್ಬ ವೃತ್ತಿ ಸುಲಭವಾಗಿ ತಿಳಿಯಲು ಸಾಧ್ಯವಿದೆ.

ಮಿತ್ರರೇ, ಇದಕ್ಕೆ ಏಕಮಾತ್ರ ಕಾರಣ ಧರ್ಮವಲ್ಲದೆ ಬೇರೆ ಏನೂ ಅಲ್ಲ. ಇದೇ ಹಿಂದುಗಳು ಇಂದು ‘ಅಲ್ಲಾಹನ ಹೊರತು ಬೇರೆ ದೇವನಿಲ್ಲ, ಮುಹಮ್ಮದ್^(ಸ)’ ಅವನ ಮುಣ್ಣದೂತ’ ಎಂಬ ಸಾಕ್ಷೆ ವಾಕ್ಯವನ್ನು ಉಚ್ಚರಿಸಿ ಮುಸ್ಲಿಮರನ್ನು ಆಲಿಂಗಿಸಿದರೆ ಅಥವಾ ಮುಸ್ಲಿಮರು ಇಸ್ಲಾಂ ಧರ್ಮವನ್ನು ತ್ಯಜಿಸಿ ಹಿಂದುಗಳಾಗಿ ಪರಿವರ್ತಿತರಾಗಿ ವೇದೋಕ್ತ ಪ್ರಕಾರ ಅಗ್ನಿ, ವಾಯುಗಳನ್ನು ಆರಾಧಿಸಲು ಪ್ರಾರಂಭಿಸುವರಾದರೆ ಈಗ ರಾಜಕೀಯವೆಂದು ಹೇಳಲಾಗುವ ಭಿನ್ನತೆಗಳಿಲ್ಲ, ಅವು ಮೊದಲು ಒಮ್ಮೆಯೂ ಉಂಟಾಗಿರಲಿಲ್ಲವೆಂಬ ರೀತಿಯಲ್ಲಿ ತನ್ನಿಂದ ತಾನೇ ಇಲ್ಲದಾಗುವುವು. ಇದರಿಂದಾಗಿ ಪರಸ್ಪರ ವೈರ ಮತ್ತು ದ್ವೇಷದ ಮೂಲ ಕಾರಣ ನಿಜವಾಗಿ ಧಾರ್ಮಿಕ ಭಿನ್ನತೆ ಎಂದು ತಿಳಿಯತ್ತದೆ. ಈ ಧಾರ್ಮಿಕ ಮತಭೇದವು ಅತಿಯಾದಾಗೆಲ್ಲ ರಕ್ತದ ನದಿಗಳು ಹರಿದುವೆಂಬುದು ಮರಾಠನ ಕಾಲದಿಂದಲೂ ನಡೆದುಕೊಂಡು ಬಂದ ಒಂದು ಸತ್ಯ ಸಂಗತಿಯಾಗಿದೆ.

ಮುಸ್ಲಿಮರಿಗೆ ಉಪದೇಶ

ಮುಸ್ಲಿಂ ಬಂಧುಗಳೇ, ನಿಮ್ಮ ಧರ್ಮವು ಬೇರೆಯಾದ ಕಾರಣ ಹಿಂದುಗಳು ನಿಮ್ಮನ್ನು ಒಂದು ವಿಭಿನ್ನ ಜನಾಂಗವೆಂದು ಭಾವಿಸುತ್ತಾರೆ. ಇದೇ ಕಾರಣದಿಂದಲೇ ನೀವು ಅವರನ್ನು ಸಹ ಒಂದು ಭಿನ್ನ ಜನಾಂಗವೆಂದು ಭಾವಿಸುತ್ತೀರಿ. ಈ ಭಿನ್ನ ಭಾವನೆಗೆ ಸರಿಯಾದ ಒಂದು ಪರಿಹಾರವನ್ನು ಕಾಣದೆ ನಿಮಗೂ ಅವರಿಗೂ ಮಧ್ಯ ಯಥಾರ್ಥವೂ ಸುಸ್ಥಿರವೂ ಆದ ಸೌಹಾದರಭಾವವನ್ನು ಸ್ಥಾಪಿಸುವುದು ಹೇಗೆ? ಉಭಯ ಪಕ್ಷದವರು ಸಹ ಪರಸ್ಪರ ಕಾಪಟ್ಟಿದಿಂದ ಕೊಡಿದ ಒಂದು ತಾತ್ಕಾಲಿಕ ಮೈತ್ರಿಯನ್ನಂಟುಮಾಡಬಹುದು. ಆದರೆ ಯಥಾರ್ಥ ಮೈತ್ರಿಯೆಂದು ಹೇಳಲಾಗುವ ಭಾವೇಕ್ಕೆ ಉಂಟಾಗಲಿಕ್ಕೆ ಸಾಧ್ಯವಾಗುವುದು, ನೀವು ವೇದವನ್ನು ದೇವದತ್ತವೆಂದೂ ವ್ಯೇದಿಕ ಎಮಣಿಗಳನ್ನು ದೇವನಿಯುಕ್ತರೆಂದೂ ಪ್ರಮಾಣೀಕರಿಸಿದ್ದೀರಿ. ಅಂಗಿಕರಿಸುವುದರಿಂದಲೂ ಹಾಗೆಯೇ ಹಿಂದುಗಳು ಅವರ ಸಂಕುಚಿತ ಮನೋಭಾವಗಳನ್ನು ಬಿಟ್ಟು ನಮ್ಮ ಪ್ರವಾದಿ ಶ್ರೇಷ್ಠರಾದ ಮುಹಮ್ಮದ್ ಮುಸ್ತಫಾರ^(ಸ) ಸತ್ಯತೆಯನ್ನು ಸಮ್ಮತಿಸುವುದರಿಂದಲೂ ಮಾತ್ರವಾಗಿದೆ. ನಿಮ್ಮ ಹಾಗೂ ಹಿಂದುಗಳ ಎಡೆಯಲ್ಲಿ ಯಥಾರ್ಥವಾದ ಇಕ್ಕೆ ಹಾಗೂ ಸೌಹಾದರ ಉಂಟಾಗಲು ಇದು ಏಕಮಾತ್ರ ಮಾರ್ಗವೆಂದೂ ಹೃದಯದ ಮಾಲಿನ್ಯವನ್ನು ತೋಳಿಯುವ ನೀರೆಂದೂ ತಿಳಿಯಿರಿ. ಬೇರೆಟ್ಟಿರುವ ಈ ಎರಡು ಸಮುದಾಯಗಳಿಡೆ ಸಂಧಾನವೇರ್ಪಡಲು ವಿಧಿಸಲ್ಪಟ್ಟ ದಿನದ ಆಗಮನವಾದರೆ ಪರಮಾತ್ಮನು ನಮ್ಮ ಹೃದಯಗಳನ್ನು ಇದಕ್ಕಾಗಿ ತೆರೆದ ಹಾಗೆ ಅವರ ಹೃದಯಗಳನ್ನು ಸಹ ತೆರೆಯುವನು.

ಇದು ಮಾತ್ರವಲ್ಲ, ನಾವು ಹಿಂದೂ ಮಿಶ್ರರೋಂದಿಗೆ ಅನುಕಂಪವನ್ನು ತೋರಿಸಿ ಅವರೊಡನೆ ತ್ರೀತಿಯಿಂದ ಉತ್ತಮ ರೀತಿಯಲ್ಲಿ ವರ್ತಿಸಬೇಕಾಗಿದೆ. ಅವರ ಮನೋವೇದನೆಗೆ ಕಾರಣವಾಗುವ ಸಂಗತಿಗಳು ನಮ್ಮ ಧರ್ಮದ ನಿರ್ಬಂಧ ಕರ್ತವ್ಯಗಳೋ ಅಥವಾ ಆವಶ್ಯಕಮರ್ಗಗಳೋ ಅಲ್ಲವಾದರೆ, ಹಾಗಿರುವ ಸಂಗತಿಗಳಿಂದ ನಾವು ದೂರವಿರಬೇಕಾಗಿದೆ. ಹಿಂದುಗಳು ಹೃತ್ಯಾವಕರವಾಗಿ ನಮ್ಮ ಪ್ರೇಗಂಬರರನ್ನು^(ಸ) ಒಬ್ಬ ಸತ್ಯ ಪ್ರವಾದಿಯೆಂದು ಆದರದಿಂದ ಸಮ್ಮತಿಸಿದರೆ ಗೋವಿನ ಕಾರಣದಿಂದ ನಮ್ಮಲ್ಲಿ ಉಂಟಾಗುತ್ತಿರುವ ವೈಪುವ್ಯವನ್ನು ನಿವಾರಿಸಲು

ಸಾಧ್ಯವಿದೆ. ನಮಗೆ ತಿನ್ನಲು ಅನುಮತಿ ಇರುವ ಆಹಾರ ವಸ್ತುಗಳನ್ನು ತಿಂದೇ ತೀರಬೇಕೆಂಬ ನಿರ್ಬಂಧವೇನೂ ಇಲ್ಲ. ಅನುಮತನೀಯವಾದ ಎಲ್ಲವನ್ನು ಮಾಡುವುದು ಕಡ್ಡಾಯವಲ್ಲ. ಅನುಮತಿಯಿದ್ದರೂ ಮಾಡದ ಅನೇಕ ಸಂಗತಿಗಳು ಇವೆ. ಏಕದೇವವನ್ನು ನಂಬಿರಿ ಎಂಬ ಉಪದೇಶದ ಹಾಗೆಯೇ ಅವರೊಡನೆ (ಇತರ ಧರ್ಮೀಯರೊಂದಿಗೆ) ಅನುಕಂಪ ಹಾಗೂ ಸಹಿಷ್ಟತೆಯಿಂದ ವರ್ತಿಸಬೇಕೆಂಬುದು ಸಹ ನಮ್ಮ ಧರ್ಮದ ಉಪದೇಶಗಳಲ್ಲಂದಾಗಿದೆ. ಆದುದರಿಂದ ಅತ್ಯಾವಶ್ಯಕವೂ ಗುಣಕರವೂ ಆದ ಒಂದು ಕಾರ್ಯಕ್ರಾಗಿ ಅಷ್ಟು ಅಗತ್ಯವಿಲ್ಲದ ಒಂದನ್ನು ಬಿಡುವುದು ಧಾರ್ಮಿಕ ನಿಯಮಗಳಿಗೆ ವಿರೋಧವಾಗಲಾರದು. ಅನುಮತನೀಯ ಎಂದು ತಿಳಿಯುವುದು ಮತ್ತು ಅನುಮತನೀಯವಾದದ್ದನ್ನು ಉಪಯೋಗಿಸುವುದು ಭಿನ್ನ ಭಿನ್ನ ಕಾರ್ಯಗಳಾಗಿವೆ. ಪರಮಾತ್ಮನು ವಿರೋಧಿಸಿದ ಕಾರ್ಯಗಳಿಂದಲ್ಲಿ ದೂರವಿದ್ದ ಅವನ ಸಂಪ್ರೀತಿಯನ್ನು ಅರಸಿಕೊಂಡು ಅವನ ಸಕಲ ಸೃಜಿಗಳಿಗೂ ಒಳಿತನ್ನೂ ಉಪಕಾರವನ್ನೂ ಮಾಡಿ ಎಲ್ಲರೊಡನೆ ಅನುಕಂಪ ತೋರಿಸಿ ಈ ಪ್ರಪಂಚದಲ್ಲಿ ಬಂದ ಪ್ರವಾದಿಗಳಲ್ಲರೂ ಆಯಾಯ ಕಾಲದಲ್ಲಿ ಮನುಷ್ಯರನ್ನು ಉದ್ಧರಿಸಲು ಅವಶೀಳಣಾದ ದಿವ್ಯದೂತರೆಂದೂ ಸುಧಾರಕರೆಂದೂ ನಂಬಿ ಅವರೆಡೆಯಲ್ಲಿ ವ್ಯತ್ಯಾಸವನ್ನುಂಟುಮಾಡದೆ ಎಲ್ಲ ಮನುಕುಲದ ಸೇವೆ ಮಾಡುವುದೇ ನಮ್ಮ ಧರ್ಮದ ಸಂಕ್ಷಿಪ್ತ ರೂಪವಾಗಿದೆ. ಆದರೆ ನಮ್ಮ ಶ್ರೇಷ್ಠ ಪ್ರವಾದಿ ಹರ್ಯಾರತ್ ಮುಹಮ್ಮದ್ ಪ್ರೇಗಂಬರರನ್ನು^(೪) ತುಸುವಾದರೂ ದೇವಭಯವಿಲ್ಲದೆ ಅನ್ಯಾಯವಾಗಿ ನಿಂದಿಸಿ ಆಕ್ಷೇಪಿಸುತ್ತಿರುವವರೊಡನೆ, ಹರ್ಯಾರತ್ ಪ್ರೇಗಂಬರರ^(೫) ಮೇಲೆ ಅನ್ಯಾಯಕರವಾಗಿ ದೋಷವನ್ನು ಆರೋಪಿಸುತ್ತಿರುವವರೊಡನೆ ನಾವು ಹೇಗೆ ಮೃತ್ತಿಯನ್ನು ಉಂಟುಮಾಡುವುದು? ನಾನು ಸತ್ಯವಾಗಿ ನಿಮ್ಮಾಡನೆ ಹೇಳುತ್ತೇನೆ: ಮರುಭೂಮಿಯ ಸಪರ್ಗಗಳೊಡನೆಯೂ ಕಾಡಿನ ತೋಳಗಳೊಡನೆಯೂ ನಮಗೆ ಬ್ರಹ್ಮಾವದಿಂದಲೂ ಸೌಹಾದರಿಂದಲೂ ವರ್ತಿಸಲು ಸಾಧ್ಯವಾದರೂ ನಮ್ಮ ಜೀವಕ್ಕಿಂತಲೂ ಮಾತಾಪಿತರಿಗಿಂತಲೂ ಹೆಚ್ಚು ಪ್ರಿಯರಾದ ಪವಿತ್ರ ಪ್ರೇಗಂಬರರ^(೬) ಮೇಲೆ ದೋಷಾರೋಪಣೆಯನ್ನು ಮಾಡುವವರೊಡನೆ ನಮಗೆ ಮೃತ್ತಿಯಿಂದ ಸಹಬಾಳ್ಜೆ ನಡೆಸಲು ಅಸಾಧ್ಯ. ಪರಮಾತ್ಮನು ನಮ್ಮನ್ನು ಇಸ್ಲಾಮಿನಲ್ಲೇ

ಇದ್ದುಕೊಂಡು ಮೃತಪಡಿಸಿ ಅನುಗ್ರಹಿಸಲಿ. ನಾವು ಧರ್ಮ ವಿಶ್ವಾಸಕ್ಕಿದುರಾಗಿ ಏನನ್ನೂ ಮಾಡಲು ತಯಾರಿಲ್ಲ.

* * * *

ನಾನೀಗ ಈ ಸಂದರ್ಭದಲ್ಲಿ ಯಾವುದಾದರೂ ಒಂದು ನಿರ್ದಿಷ್ಟ ಸಮುದಾಯವನ್ನು ಕಾರಣವಿಲ್ಲದೆ ದೂಷಿಸಲು ಇಚ್ಛಿಸುವುದಿಲ್ಲ; ಯಾರ ಮನಸ್ಸನ್ನೂ ನೋಯಿಸಲು ಬಯಸುವುದಿಲ್ಲ. ಆದರೆ ಇಸ್ಲಾಂ ಹಾಗೂ ಪವಿತ್ರ ಶ್ರೀಆನಿಗೆದುರಾಗಿ ದೊಡ್ಡ ಅನ್ಯಾಯವಾಗಿದೆಯೆಂದು ಹೃದಯ ನೋಂದು ನಾನಿಲ್ಲಿ ಪ್ರಸ್ತಾಫಿಸಬೇಕಾಗಿದೆ. ಇಸ್ಲಾಂ ಯಾವುದೇ ಸಮುದಾಯದ ಧರ್ಮ ಧುರೀಣರನ್ನು ಒಮ್ಮೆಯೂ ದೂಷಿಸದ ಪರಿಶುದ್ಧ ಮತ್ತು ಮೃತ್ತಿಯ ಧರ್ಮವಾಗಿದೆ. ಪವಿತ್ರ ಶ್ರೀಆನ್ ಎಲ್ಲ ಜಾತಿಯ ಪ್ರವಾದಿಗಳನ್ನು ಅಂಗೀಕರಿಸಿ, ವಿವಿಧ ಜಾತಿಗಳಿಂದಯಲ್ಲಿ ಶಾಂತಿಯನ್ನೂ ಸೌಹಾದರವನ್ನೂ ಸ್ಥಾಪಿಸುವ ಒಂದು ಮಹತ್ತಾದ ಗ್ರಂಥವಾಗಿದೆ. ಜಗತ್ತಿನ ಧರ್ಮಗ್ರಂಥಗಳಲ್ಲಿ ಪವಿತ್ರ ಶ್ರೀಆನಿಗೆ ಮಾತ್ರವೇ ಈ ಸೌಭಾಗ್ಯ ಸಿದ್ಧಿಸಿದೆ. ಪ್ರವಾದಿಗಳ ಕುರಿತು ಆ ಪವಿತ್ರ ಗ್ರಂಥ ಹೀಗೆ ಕಲೆಸುತ್ತದೆ: "ಉ ನುಫರಿಕು ಬೈನ ಅಹದಿಮೈನಾಹಮ್ ವ ನಹೋನು ಲಹೂ ಮುಸ್ಲಿಮೂನ್" ಎಂದರೆ, ವಿಶ್ವಾಸಿಗಳೇ ಹೇಳಿರಿ: ನಾವು ಈ ಪ್ರಪಂಚದಲ್ಲಿ ಆವಿಭಾವಿಸಿದ ಸಕಲ ಪ್ರವಾದಿಗಳನ್ನು ನಂಬುತ್ತೇವೆ. ಕೆಲವರನ್ನು ನಂಬಿ ಮತ್ತೆ ಕೆಲವರನ್ನು ನಂಬಿ ಅವರಿಂದಯಲ್ಲಿ ವ್ಯತ್ಯಾಸವನ್ನು ಭಾವಿಸುವುದಿಲ್ಲ (2: 137). ಹೀಗೆ ಶಾಂತಿಯನ್ನೂ ಸ್ಥಾಪಿಸುವ ಉಪದೇಶದಿಂದ ಕೂಡಿದ ಬೇರಾವುದಾದರೂ ದೃವಿಕ ಗ್ರಂಥ ಲೋಕದಲ್ಲಿದ್ದರೆ ಆದರ ಹೆಸರು ಹೇಳಿರಿ. ಸರ್ವದಾತನಾದ ಪರಮಾತ್ಮನ ಸಾರ್ವತ್ರಿಕ ಕೃಪೆಯನ್ನು ಯಾವುದಾದರೊಂದು ಗೋತ್ರಕೋಣ ವರ್ಗಕೋಣ ಪವಿತ್ರ ಶ್ರೀಆನ್ ಸೀಮಿತಗೊಳಿಸುವುದಿಲ್ಲ. ಅದು ಇಸ್ಲಾಂ ಗೋತ್ರದಲ್ಲಿ ಆವಿಭಾವಿಸಿದ ಯಾಕೂಬ್^(ಅ), ಇಸ್ರಾಹಾಕ್^(ಅ), ಮೂಸಾ^(ಅ), ದಾವೋದ್^(ಅ), ಈಸಾ^(ಅ) ಮೊದಲಾದ ಪ್ರವಾದಿಗಳೆಲ್ಲರನ್ನೂ ಅಂಗೀಕರಿಸುತ್ತದೆ ಮತ್ತು ಪಣಿಯಾದಲ್ಲೋ ಭಾರತದಲ್ಲೋ ಇನ್ನಿತರ ದೇಶದಲ್ಲೋ ಆಗಮಿಸಿದ ಪ್ರವಾದಿಗಳಲ್ಲಿ ಯಾರನ್ನೂ ವ್ಯಾಜವಾದಿಯೆಂದೋ ಕಪಟಿಯೆಂದೋ

ಹೇಳುವುದಿಲ್ಲ. ತದ್ದಿರುಧ್ವವಾಗಿ, ಎಲ್ಲ ರಾಜ್ಯದಲ್ಲಿ ಸಮುದಾಯದಲ್ಲಿ ಪ್ರವಾದಿಗಳಿದ್ದರೆಂದು ಸ್ಪಷ್ಟವಾಗಿ ಪ್ರಸ್ತಾಪಿಸುತ್ತಾ ಸಕಲ ಸಮುದಾಯಗಳಿಂದೆಯಲ್ಲಿ ಶಾಂತಿಯನ್ನು ಸೌಹಾದ್ರವನ್ನು ಸ್ಥಾಪಿಸಲು ಒಂದು ತಳಹದಿಯನ್ನು ಅದು ದೃಢಪಡಿಸಿದೆ. ಆದರೆ ಶಾಂತಿಯ ಸಂದೇಶವಾಹಕನಾದ ಆ ಪ್ರವಾದಿಶೈಷ್ವರನ್ನು ಇತರ ಜಾತಿಯವರು ನಿಂದಿಸುವುದೂ ಆಕ್ಷೇತಿಸುವುದೂ ಖೇದಕರವಾಗಿದೆ.

ಶ್ರಿಯ ದೇಶಭಾಂಧವರೇ, ನಾನು ಇಷ್ಟು ಹೇಳಿದ್ದು ನಿಮ್ಮನ್ನು ದುಃಖಕ್ಕೆ ಗುರಿಪಡಿಸಲಿಕ್ಕೋ ನಿಮ್ಮ ಮನನೋಯಿಸಲೋ ಅಲ್ಲ. ಸದ್ವಿಭಾರದಿಂದ ಕೂಡಿ ನಿಮಗೆ ಒಂದು ಸಂಗತಿಯನ್ನು ನಿರ್ವೇದಿಸಲಿಕ್ಕಾಗಿ ಮಾತ್ರ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಇತರ ಸಮುದಾಯಗಳ ಪ್ರವಾದಿಗಳನ್ನು ಮಹಾತ್ಮರನ್ನು ವಿನಾ ಕಾರಣ ಬಯ್ಯುವುದು, ನಿಂದಿಸುವುದು ಒಂದು ಅಭ್ಯಾಸ ಮಾಡಿ, ಈ ಕೆಟ್ಟ ಸಂಪ್ರದಾಯವು ತಮ್ಮ ಧರ್ಮದ ಭಾಗವೆಂಬಂತೆ ಭಾವಿಸುವ ಎಲ್ಲ ಸಮುದಾಯದವರೂ ಅವರ ಈ ಅನ್ಯಾಯವಾದ ಕಾಯಕದ ಕಾರಣದಿಂದ ದೇವದೃಷ್ಟಿಯಲ್ಲಿ ಪಾಟಿಗಳಾಗುವರು. ಮಾತ್ರವಲ್ಲ, ಅವರು ಸಮುದಾಯಗಳಿಂದೆಯಲ್ಲಿ ವಿರೋಧ ಹಾಗೂ ವಿದ್ವೇಷದ ಬೀಜ ಬಿತ್ತಿದರೆಂಬ ತಪ್ಪಿಗೂ ಗುರಿಯಾಗುತ್ತಾರೆ. ಒಬ್ಬನು ಮತ್ತೊಬ್ಬನ ತಂದೆಯನ್ನು ಬಯ್ದರೆ ಅಥವಾ ತಾಯಿಯ ಹೆಸರಿನಲ್ಲಿ ಅಪವಾದವನ್ನು ಹೇರಿಸಿದರೆ ಅವನು ಸ್ವತಃ ತನ್ನ ಮಾತಾಪಿತರ ಮಾನಹಾನಿ ಮಾಡಿದಂತಲ್ಲವೇ? ಯಾರು ಈ ರೀತಿಯ ನಿಂದನೆಗೆ ಗುರಿಯಾಗುತ್ತಾನೋ, ಅವನು ಸಹ ಅದಕ್ಕೆದುರಾಗಿ ತನಗೆ ಬಯ್ದವನಿಗೆ ಅದೇ ಭಾಷೆಯಲ್ಲಿ ಬಯ್ದರೆ, ಈ ನಿಂದನೆಗೆ ಯಥಾರ್ಥವಾಗಿ ಕಾರಣೋಭೂತನು ಮೊದಲು ಬಯ್ದವನಲ್ಲವೇ? ಈ ನೆಲೆಯಲ್ಲಿ ತನ್ನ ಮಾತಾಪಿತರ ಮಾನದ ಶತ್ರು ಅವನೇ ಆಗುವನಲ್ಲವೇ?

* * * * *

ಪರಮಾತ್ಮನು ಪವಿತ್ರ ಶುರೂಆನಿನಲ್ಲಿ ನಮಗೆ ಹಲವು ಶಿಷ್ಟಾಚಾರ ಮತ್ತು ಸಭ್ಯ ನಡವಳಿಕೆಯ ಪಾಠಗಳನ್ನು ಕಲಿಸಿದ್ದಾನೆ. ಅವನು ಹೀಗೆ ಉಪರೇತಿಸುತ್ತಾನೆ: "ವಲಾ ತಸುಬ್ಬಲ್ಲಿಧಿನ ಯದ್ವಾಸಾನ ಮಿನ್ ದೂನಿಲ್ಲಾಹಿ ಫಯಸುಬ್ಬಲ್ಲಾಹ ಅದ್ವಂಬಿಗೃಹಿ ಇಲ್ಲಿ" ಎಂದರೆ, ನೀವು ಬಹುದೇವಾರಾಧಕರ ವಿಗ್ರಹಗಳನ್ನು ಹೀಯಾಳಿಸಬೇಡಿರಿ.

ಇಲ್ಲದಿದ್ದರೆ ಅವರು ನಿಮ್ಮ ದೇವನನ್ನು ಅವಹೇಳಿನ ಮಾಡುವರು. ಏಕೆಂದರೆ ಅವರು ನಿಮ್ಮ ದೇವನ ಕುರಿತು ತಿಳಿಯದವರಾಗಿರುವರು (6:109). ಪವಿತ್ರ ಶುರ್ಬಾನಿನ ಪಾಠಗಳ ಪ್ರಕಾರ ವಿಗ್ರಹಗಳಿಗೆ ಯಾವುದೇ ಸಾಫಿಲ್ಲದಿದ್ದರೂ ಅವುಗಳನ್ನು ಅವಹೇಳಿನ ಮಾಡಿದೆ ಅವುಗಳ ಆರಾಧಕರನ್ನು ಸೌಮ್ಯವಾಗಿ ಉಪದೇಶಿಸಬೇಕೆಂದು ದೇವನು ಆಜಾಫ್ಫಿಸಿರುವನು. ಹೀಗೆ ಮಾಡದಿದ್ದರೆ ಅವುಗಳ ಆರಾಧಕರು ಕೋಪಗೊಂಡು ಯಥಾರ್ಥ ಪರಮಾತ್ಮನನ್ನೇ ಬಯ್ಯಾಪುದಕ್ಕೂ ನೀವೇ ಕಾರಣಾಗುವಿರಿ ಎಂದು ಮುಸ್ಲಿಮರಿಗೆ ದೇವನು ಉಪದೇಶಿಸಿರುವನು.

ಇಂತಹ ವಿಶಿಷ್ಟವಾದ ಉಪದೇಶವನ್ನು ನೀಡಿರುವ ಇಸ್ಲಾಮಿನ ಆ ಮಹನೀಯ ಪ್ರವಾದಿಯನ್ನು ಬಯ್ಯಲಿಕ್ಕೂ ನಿಂದಿಸಲಿಕ್ಕೂ ಅಪಕೀರ್ತಿಯನ್ನುಂಟುಮಾಡಲಿಕ್ಕೂ ಅಸಭ್ಯ ರೀತಿಯಲ್ಲಿ ಆಜ್ಞೇಪಿಸಲಿಕ್ಕೂ ಸನ್ನಿಧಿರಾಗುವವರ ಸ್ಥಿತಿ ಎಂತಹದ್ದು! ಯಾರ ಹೆಸರು ಕೇಳುವಾಗ ಇಸ್ಲಾಮಿನ ಮಹಾಚಕ್ರವರ್ತಿಗಳು ಸಹ ಸಿಂಹಾಸನಗಳಿಂದ ಎದ್ದು ನಿಲ್ಲುತ್ತಾರೋ, ಯಾರ ಶಾಸನಗಳಿಗೆ ಅವರು ತಲೆಬಾಗುತ್ತಾರೋ, ಯಾರ ಕಿರಿಯ ದಾಸರಾಗಿ ಸ್ವಯಂ ಪರಿಗಣಿಸುವುದರಲ್ಲಿ ಅಭಿಮಾನಗೊಳ್ಳುವರೋ, ಹಾಗಿರುವ ಓವ್ರ ಶ್ರೇಷ್ಠ ಪ್ರವಾದಿಯಾಗಿದ್ದರೆ ಆದರಣೀಯರಾದ ಹರ್ಫಾರತ್ ಮುಹಮ್ಮದ್ ಪೈಗಂಬರರು^(೪). ಈ ಗೌರವ ಪರಮಾತ್ಮನಿಂದ ಲಭಿಸಿದ ಒಂದು ಸೌಭಾಗ್ಯವಲ್ಲವೇ? ಹೀಗೆ ಪರಮಾತ್ಮನಿಂದ ಗೌರವಾನ್ವಿತರಾದ ಆ ಮಹಾತ್ಮರನ್ನು ನಿಂದಿಸುವುದು ಪರಮಾತ್ಮನೋಡನೆ ಹೋರಾಟಕ್ಕೆ ಹೊರಟಿಂತೆ. ಯಾವ ಮಹಾತ್ಮನ ಸತ್ಯತೆಯನ್ನೂ ಮಹತ್ವವನ್ನೂ ಪ್ರಕಟಿಸಲಿಕ್ಕಾಗಿ ಪರಮಾತ್ಮನು ಲೋಕಕ್ಕೆ ಮಹತ್ತರವಾದ ದೃಷ್ಟಾಂತಗಳನ್ನು ತೋರಿಸಿಕೊಟ್ಟನೋ, ಅಂತಹ ಶ್ರೇಷ್ಠ ಪ್ರವಾದಿಯಾಗಿದ್ದರೆ ಹರ್ಫಾರತ್ ಮುಹಮ್ಮದ್ ಪೈಗಂಬರ್^(೫). ಇವ್ವತ್ತು ಕೋಟಿ ಮನುಷ್ಯರನ್ನು ಆ ಮಹಾತ್ಮನ ಆಸ್ಥಾನದಲ್ಲಿ ನಮ್ಮ ಶಿರಸ್ವರನ್ನಾಗಿ ಮಾಡಿದ್ದ ಪರಮಾತ್ಮನ ಕೆಲಸವಲ್ಲವೇ? ಎಲ್ಲ ಪ್ರವಾದಿಗಳಿಗೂ ತಂತಮ್ಮ ಸತ್ಯತೆಗೆ ಮರಾವೆಗಳಾಗಿ ಹಲವಾರು ಸಾಕ್ಷಿಗಳಿರುತ್ತವೆ. ಆದರೆ ಪವಿತ್ರ ಮುಹಮ್ಮದ್ ಪೈಗಂಬರರ್^(೬) ಸತ್ಯತೆಗೆ ಮರಾವೆಯಾಗಿ ಲೋಕದಲ್ಲಿ ಪ್ರತ್ಯೇಕಗೊಳ್ಳುತ್ತಿರುವ ದೃಷ್ಟಾಂತಗಳು ಇನ್ನಾಗಿ ಪ್ರವಾದಿಯಲ್ಲಿಯೂ ಉದಾಹರಣೆ ಸಿಗದ ಮಟ್ಟಿಗೆ ಅತುಲ್ಯವಾಗಿದೆ.

ಕಾಲದ ಸಾಕ್ಷೀ

ಲೋಕವು ಪಾಪ ಮತ್ತು ಅಥಮರ್ದಿಂದ ಹಾಳಾಗಿ, ದುಷ್ಪತ್ಯಗಳೂ ದುನಡರ್ತಿಗಳೂ ಪ್ರಬಿಲಗೊಂಡು, ಸತ್ಯಮರ್ ಕ್ಷಯಿಸಿದಾಗ ಈ ದುಷ್ಪತಿಗೆ ಪರಿಹಾರವನ್ನುಂಟುಮಾಡಿ ಅದರ ಮುಖಾಂತರ ಲೋಕವನ್ನು ಸುಧಾರಿಸಲಿಕ್ಕಾಗಿ ತನ್ನ ಒಬ್ಬ ವರಿಷ್ಠ ದಾಸನನ್ನು ನಿಯೋಜಿಸಲು ಕರುಣಾನಿಧಿಯಾದ ಪರಮಾತ್ಮನ ಕೃಪೆ ಆವಶ್ಯಪಡುತ್ತದೆ. ಆಧ್ಯಾತ್ಮಿಕ ರೋಗ ಒಬ್ಬ ಆಧ್ಯಾತ್ಮಿಕ ವ್ಯೇದ್ಯನನ್ನು ಆವಶ್ಯಪಡುತ್ತದೆ. ಈ ವಿಷಯವನ್ನು ಹಿಂದುಗಳು ಎಲ್ಲರಿಗಿಂತ ಉತ್ತಮವಾಗಿ ಅಥಮಾಡಿಕೊಳ್ಳಬಹುದು. ಏಕೆಂದರೆ, ವೇದವು ಅವತೀರ್ಣವಾದದ್ದು ಲೋಕದಲ್ಲಿ ಅಥಮರ್ ವ್ಯಾಪಕವಾಗಿದ್ದ ಒಂದು ಕಾಲದಲ್ಲಿ, ಪಾಪದ ಪ್ರವಾಹ ಇಲ್ಲದ ಒಂದು ಕಾಲದಲ್ಲಾಗಿದೆ ಎಂದು ಹಿಂದುಗಳು ನಂಬುತ್ತಾರೆ. ಪಾಪವು ತೀರಾ ಇಲ್ಲದ ಒಂದು ಕಾಲದಲ್ಲಿ ಲೋಕಕ್ಕೆ ಹೀಗೆ ಮಾರ್ಗದರ್ಶನವನ್ನು ನೀಡಿದ ಪರಮಾತ್ಮನು ಸರ್ವತ್ರ ಪಾಪವು ಆಧಿಪತ್ಯವನ್ನು ನಡೆಸಿಕೊಂಡಿದ್ದ ಒಂದು ಕಾಲದಲ್ಲಿ ಒಬ್ಬ ಪ್ರವಾದಿಯನ್ನು ಖಂಡಿತವಾಗಿ ನಿಯೋಜಿಸಿರಬೇಕೆಂದು ನಂಬುವುದು ವಿವೇಕಯುತವಲ್ಲವೇ? ಹರಿಷ್ಠರತ್ ಮಹಿಮ್ಮದ್ ಪ್ರೇಗಂಬರರು^(೪) ದೇವಸಂದೇಶವಾಹಕರಾಗಿ ಆಗಮಿಸಿದ ಆ ಕಾಲದಲ್ಲಿ ಅಥಮರ್ವೂ ಅವಿಶ್ವಾಸವೂ ವ್ಯಾಪಿಸದ ಒಂದು ರಾಜ್ಯವೂ ಬಾಕಿಯಾಗಿರಲಿಲ್ಲ. ಹಾಗೆ ಲೋಕವಿಡೇ ಅಂಥಕಾರದಲ್ಲಿ ಮುಖಿತ್ವ ಎಂಬ ವಿಶಿಷ್ಟಾಸಿಕ ಸತ್ಯವನ್ನು ತಿಳಿಯದವರು ನಿಮ್ಮಡೆಯಲ್ಲಿರಬಹುದೆಂದು ನಾನು ಭಾವಿಸುವುದಿಲ್ಲ. ಈ ಸತ್ಯಾಂಶವನ್ನು ಪಂಡಿತ್ ಶ್ರೀ ದಯಾನಂದರು ಸಹ ಒಬ್ಬಿದ್ದರು. ಅಂದು ಆಯಾವತ್ವದಲ್ಲಿ ಸಹ ದೇವಾರಾಥನೆಗೆ ಬದಲು ಮೂರ್ತಿ ಮೂಚೆ ನೆಲೆಗೊಂಡಿದ್ದು, ವ್ಯೇದಿಕ ಧರ್ಮದಲ್ಲಿ ಬಹಳ ದುರಾಚಾರಗಳು ಸೇರಿಕೊಂಡಿದ್ದುವೆಂದು ಅವರು ತಮ್ಮ ‘ಸತ್ಯಾಧ್ಯ ಪ್ರಕಾಶ’ದಲ್ಲಿ ಉಲ್ಲೇಖಿಸಿದ್ದಾರೆ.

ಹರಿಷ್ಠರತ್ ಮಹಿಮ್ಮದ್ ಪ್ರೇಗಂಬರರು^(೫) ಆವಿಭಾವದ ಕಾಲದಲ್ಲಿ ವ್ಯಾಪಿಸಿದ್ದ ಅಥಮರ್ದ ಕುರಿತು ಓವ್ರ ದೊಡ್ಡ ಕ್ರೈಸ್ತ ಪಾದ್ವಿಯೂ ಯುರೋಪ್ಯನ ಮಿಶನರಿಯೂ ಆಗಿದ್ದ ಪಾದ್ವಿ ಫೆಂಡರ್ (Rev. Dr. Pfander) ಕೂಡ ಸಾಕ್ಷೀ ನೀಡಿದ್ದಾರೆ. ಅವರು ತಮ್ಮ ‘ಮೇಜಾನುಲ್ ಹಣ್ಣು’ ಎಂಬ ಮಸ್ತಕದಲ್ಲಿ, ಆ ಕಾಲದ ಎಲ್ಲ ಜಾತಿಗಳ ಪ್ರಕ್ರಿಯೆಗಳ ಬಹಳ ಹೆಚ್ಚು ಕೆಟ್ಟಿದ್ದವರು ಕ್ರೈಸ್ತರಾಗಿದ್ದರೆಂದೂ

ಅವರ ಅಧಾರ್ಮಕ ಜೀವನವೂ ನೀಜವಾದ ದುನಡ್ಟತೆಗಳೂ ಕೈಸ್ತ ಧರ್ಮಕ್ಕೆ ಕಳಂಕಕಾರಿಯೂ ಅಪಮಾನಹೇತುವೂ ಆದ ರೀತಿಯಲ್ಲಿತ್ತಂದೂ ಬರೆದಿದ್ದರು.

ಪವಿತ್ರ ಶಿರೋಽನ್ ಸ್ವತಃ ಅದರ ಅವಶೀಳಣದ ಆವಶ್ಯಕತೆಯ ಕುರಿತು ಹೀಗೆ ವ್ಯಕ್ತಪಡಿಸುತ್ತದೆ: "ಇಹರಲ್ ಘಾದು ಫಿಲ್ ಬರ್ತಿ ವಲ್ ಬಹ್ರಾ" ಎಂದರೆ, ನೆಲದಲ್ಲಿಯೂ ಸಮುದ್ರದಲ್ಲಿಯೂ ಒಂದೇ ಪ್ರಕಾರ ಅಧರ್ಮವು ವ್ಯಾಪಕವಾಗಿದೆ (30:42). ಈ ವಾಕ್ಯದಿಂದ, ಕಿರಾತಾವಸ್ಥೆಯಲ್ಲಿರುವ ಜಾತಿಯೂ ಅದೇ ರೀತಿ ಸುಸಂಸ್ಪೃಶರೆಂದು ಸ್ವಯಂ ಅಭಿಮಾನಿಸುವ ವರ್ಗವೂ ಆ ಕಾಲದಲ್ಲಿ ಕೆಟ್ಟವರಾಗಿದ್ದರೆಂದು ತಿಳಿದುಬರುತ್ತದೆ.

ಈ ಸಾಕ್ಷ್ಯಗಳಿಂದ ಸ್ವಷ್ಟವಾಗುವುದೇನೆಂದರೆ, ಹರ್ಷಾರತ್ ಮುಹಮ್ಮದ್ ಪ್ರೇಗಂಬರರ್^(ಸ) ಕಾಲದ ಜನಾಂಗಗಳು, ಅವರು ಪೌರಾಣಿಕರಲ್ಲಿ, ಪಾಶ್ಚಾತ್ಯರಾಗಿರಲ್ಲಿ, ಆಯಾರವರ್ತದವರಾಗಿರಲ್ಲಿ, ಅರೇಬಿಯಾದ ಮರುಭೂಮಿ ವಾಸಿಗಳಾಗಿರಲ್ಲಿ, ದ್ವೀಪವಾಸಿಗಳಾಗಿರಲ್ಲಿ, ಎಲ್ಲರೂ ಧಾರ್ಮಕ ನೆಲೆಯಲ್ಲಿ ಅಧಃಪತಿಸಿದ್ದರೆಂದೂ ಅವರೆಲ್ಲರಿಗೂ ದೇವನೋಂದಿಗೆ ಸಂಬಂಧ ನಷ್ಟವಾಗಿತ್ತಂದೂ ಆಗಿದೆ. ಹೀಗೆ ಅಂದು ಅಧರ್ಮವು ಭೂಮಾನಿವನ್ನು ಅಪವಿಶ್ರೋಣಿಸಿತ್ತು. ಅಂಥಕಾರಾವೃತವಾದ ಆ ಕಾಲಘಟ್ಟವು ಖಂಡಿತವಾಗಿಯೂ ಓರ್ವ ಮಹನೀಯ ಪ್ರವಾದಿಯು ಆವಿಭಾವಿಸಬೇಕಾದ ಸರಿಯಾದ ಕಾಲ ಮತ್ತು ಸಮಯವಾಗಿತ್ತಂಬುದು ಚಿಂತಿಸುವ ಯಾರೊಬ್ಬನಿಗೂ ಮನದಟ್ಟಾಗಲು ಸಾಧ್ಯವಿರುವ ಸಂಗತಿಯಲ್ಲವೇ?

ಹರ್ಷಾರತ್ ಮುಹಮ್ಮದ್ ಪ್ರೇಗಂಬರ್^(ಸ) ಉಂಟುಮಾಡಿದ ಪರಿವರ್ತನೆ

ಇನ್ನು, ಈ ಪ್ರವಾದಿ ಬಂದು, ಲೋಕದಲ್ಲಿ ಸಾಧಿಸಿದ ಪರಿವರ್ತನೆ ಏನೆಂದು ಒಂದು ಪ್ರಶ್ನೆ ಉಧ್ವಾನಿಸಬಹುದು. ಈ ಪ್ರಶ್ನೆಗೆ ಉತ್ತರವಾಗಿ, ಹರ್ಷಾರತ್ ಮುಹಮ್ಮದ್ ಪ್ರೇಗಂಬರ್^(ಸ) ಲೋಕದಲ್ಲಿ ಉಂಟುಮಾಡಿದ ಮಹತ್ತರವಾದ ಆ ಪರಿವರ್ತನೆಯ ಕುರಿತು ಓರ್ವ ಮುಸ್ಲಿಮನಿಗೆ ದೃಷ್ಟಾಂತಗಳ ಸಹಿತ ಪ್ರಸ್ತಾಪಿಸಲು ಸಾಧ್ಯವಿರುವ ರೀತಿಯಲ್ಲಿ ಓರ್ವ ಕೈಸ್ತನಿಗೋ ಯಹಾದ್ಯನಿಗೋ ಆಯಾರಧರ್ಮಿಗೋ ತನ್ನ ಪ್ರವಾದಿಯು ಸಾಧಿಸಿದ ಕಾರ್ಯಗಳ ಕುರಿತು ಹೇಳಲು

ಸಾಧ್ಯವಿಲ್ಲವೆಂದು ನಾನು ಧೈರ್ಯದಿಂದ ಹೇಳಬಳ್ಳೆನು.

ಹರ್ಯಾರತ್ ಮುಹಮ್ಮದ್ ಪ್ರಗಂಬರರ^(೫) ಪ್ರಥಮ ಉದ್ದೇಶ ಅರಬೀಯರನ್ನು ಉದ್ಧರಿಸುವುದಾಗಿತ್ತು. ಮನುಷ್ಯರೆಂದು ಹೇಳಲು ಕಷ್ಟವಾಗುವ ರೀತಿಯಲ್ಲಿ ಅವರಂದು ಬಹು ದುಷ್ಪರಾಗಿದ್ದರು. ಅವರೆಡೆಯಲ್ಲಿ ಕಾಣದ ಒಂದು ದುಷ್ಪಮೂರ್ವವಾಗಲೇ ರೂಢಿಯಲ್ಲಿಲ್ಲದ ಒಂದು ದುರಾಚಾರವಾಗಲೇ ಇರಲಿಲ್ಲವೆಂದೇ ಹೇಳಬಹುದು. ಕಳ್ಳತನವೂ ದರೋಡೆಯೂ ಅವರ ಕಸುಬಾಗಿತ್ತು. ನಿರಪರಾಧಿಗಳನ್ನು ಕೊಲ್ಲುವುದೆಂಬುದು ಅವರಿಗೆ ಶ್ರೀಮಿಕೇಣಗಳನ್ನು ಕಾಲಿನಿಂದ ತುಳಿಯುವುದಕ್ಕೆ ತುಲ್ಯವಾಗಿತ್ತು. ಅವರು ಅನಾಥ ಮಕ್ಕಳನ್ನು ಕೊಂಡು ಅವರ ಸೊತ್ತನ್ನು ಅಪಹರಿಸುತ್ತಿದ್ದರು. ಹೇಣಕ್ಕಳನ್ನು ಜೀವಸಹಿತ ಅಗೆದು ಹೊಳುತ್ತಿದ್ದರು. ವ್ಯಭಿಚಾರದ ಕುರಿತು ಅವರು ಅಭಿಮಾನ ಹೊಂದಿದ್ದರು. ತಮ್ಮ ಕವನಗಳಲ್ಲಿ ಅಂತಹ ಅಶ್ಲೀಲ ಸಂಗತಿಗಳ ಕುರಿತು ಪ್ರಸ್ತಾಪಿಸುತ್ತಿದ್ದರು. ಒಂದು ಕುಟುಂಬ ಕೂಡ ಮದ್ದಪಾನದಿಂದ ಹೊರತಿರದ ರೀತಿಯಲ್ಲಿ ಈ ಕೆಟ್ಟ ಜಾಳಿಯು ಅವರೆಡೆಯಲ್ಲಿ ಪ್ರಬಲವಾಗಿತ್ತು. ಜೂಜಾಟದಲ್ಲಿ ಅವರು ಎಲ್ಲ ದೇಶದವರಿಗಿಂತ ಮುಂದಿದ್ದರು. ಸಂಕ್ಷಿಪ್ತವಾಗಿ, ಅವರು ಮೃಗಗಳಿಗಿಂತ ನಿಕ್ಷಷ್ಟರಾಗಿದ್ದರು. ಮಾತ್ರವಲ್ಲ, ಸರ್ವಗಳಿಗೂ ತೋಳಗಳಿಗೂ ಕೂಡ ನಾಚಿಕೆಯಾಗುವ ರೀತಿಯಲ್ಲಿ ಅವರ ಜೀವನ ಬಹಳ ದುಷ್ಪವಾಗಿತ್ತು.

ಹೀಗಿದ್ದ ಅರಬೀಯರನ್ನು ಸುಧಾರಿಸಲು ಹರ್ಯಾರತ್ ಮುಹಮ್ಮದ್ ಪ್ರಗಂಬರ^(೫) ಸಿದ್ಧರಾದರು. ಅವರು ತಮ್ಮ ಆಧ್ಯಾತ್ಮಿಕ ಪ್ರಭಾವದಿಂದ ಅವರಿಗೆ ಸಂಸ್ಕಾರವನ್ನೂ ನವಚ್ಯೇತನ್ಯವನ್ನೂ ಪ್ರದಾನಮಾಡಿ ಅವರನ್ನು ಪರಿಶುದ್ಧರನ್ನಾಗಿ ಮಾಡಲು ಪರಿಶ್ರಮಿಸಿದಾಗ, ಅಲ್ಲಕಾಲದೊಳಗೆ ಅವರಲ್ಲಿ ಮಹತ್ತರವಾದೊಂದು ಪರಿವರ್ತನೆಯಂಟಾಯಿತು. ಅವರು ಮೃಗಸಮಾನವಾದ ಸ್ಥಿತಿಯಿಂದ ಮನುಷ್ಯರಾಗಿ ಪರಿವರ್ತಿತರಾಗಿ, ನಂತರ ಸಭ್ಯರಾಗಿಯೂ ದೇವಭಕ್ತರಾಗಿಯೂ ಮಾರ್ಪಣರು. ಕಡೆಗೆ ದೇವಮಾರ್ಗದಲ್ಲಿ ಎಲ್ಲ ರೀತಿಯ ಹಿಂಸೆಗಳನ್ನು ಸಹಿಸಲು ಪ್ರಾಪ್ತರಾಗುವಪ್ಪು ದೇವನೊಡನೆಯಿರುವ ಪ್ರೀತಿಯಲ್ಲಿ ಮಗ್ನರಾದರು. ನಾನಾ ರೀತಿಯ ಯಾತನೆಗಳಿಗೆ ಅವರು ಗುರಿಯಾದರು. ಜಾಟಯಿಂದ ಅತಿ ದಾರುಣವಾದ ರೀತಿಯಲ್ಲಿ ಅವರು ಪ್ರಹರಿಸಲ್ಪಟ್ಟರು; ಸುಡುವ ಮರಳಿನಲ್ಲಿ ಅವರು ಎಳೆದೊಯ್ಲಪಟ್ಟರು; ಬಂಧಿಸಲ್ಪಟ್ಟರು; ಸಾಯಲೆಕ್ಕಾಗುವ ಮಟ್ಟಿನಲ್ಲಿ

ಹೊಟೆಗಿಲ್ಲದವರಾದರು. ಆದರೆ ಇಂತಹ ಯಾವ ಆಪತ್ತಾಲದಲ್ಲಿ ಅವರು ವಿಚಲಿತರಾಗದೆ ದೇವ ಮಾರ್ಗದಲ್ಲಿ ಮುನ್ನಡೆದುಕೊಂಡು ಹೋದರು. ಹಲವರ ಮಕ್ಕಳು ಅವರ ಕೆಲ್ಲಂದೆ ವರ್ಧಿಸಲ್ಪಟ್ಟರು; ಅನೇಕ ಶಿರಗಳು ಅವರ ಅಕ್ಕರೆಯ ಸಂತಾನಗಳ ಕಣ್ಣೆದುರಿಗೆಯೇ ಹಾರಿಸಲ್ಪಟ್ಟವು. ಹೀಗೆ ಕರಿಣ ಯಾತನೆಗಳಿಂದ ಹೀಡಿತರಾದಾಗ, ಅವರು ಅಜಂಚಲಿತರಾಗಿ ತಮ್ಮ ಜೀವವನ್ನು ದೇವಮಾರ್ಗದಲ್ಲಿ ಬಲಿಯರ್ಥಿಸಿದರು. ಈ ಸಂಭವಗಳ ಕುರಿತು ನೆನಸುವಾಗ ಕೆಲ್ಲಾಗಳು ಆಶ್ರಮಿನಿಂದ ತುಂಬಿಬರುತ್ತವೆ. ಅವರು ಹೀಗೆ ಇಸ್ಲಾಮಿನೆಡೆಗೆ ಆಕರ್ಷಿತರಾಗಲಿಕ್ಕೆ ಅವರ ಹೃದಯಗಳನ್ನು ಅಷ್ಟೆಲ್ಲ ಸ್ವಾಧೀನಪಡಿಸಿದ ಶಕ್ತಿ ಯಾವುದಾಗಿತ್ತು? ಮಕ್ಕಾದ ರಸ್ತೆ ಬೀದಿಗಳಲ್ಲಿ ಏಕಾಂಗಿಯಾಗಿ ಸಂಚರಿಸುತ್ತಿದ್ದ ಆ ನಿಸ್ಸಹಾಯಕನಾದ ವ್ಯಕ್ತಿಯ ಚರಣಗಳಲ್ಲಿ ಸ್ವಯಂ ಅರ್ಥಿತರಾಗಲು ಪ್ರೇರಿತರಾಗುವಂತೆ ಆಶ್ಚರ್ಯಕರವಾದ ಪರಿವರ್ತನೆ ಅವರಲ್ಲಿ ಉಂಟುಮಾಡಿದ ಆ ಶಕ್ತಿ ವಿಶೇಷವು ಯಾವುದಾಗಿತ್ತು? ಅದು ಹರ್ಷಾರತ್ ಮುಹಮ್ಮದ್ ಪ್ರೇಗಂಬರರಲ್ಲಿ^(೫) ಪಸರಿಸಿದ್ದ ಆಧ್ಯಾತ್ಮಿಕ ಪ್ರಭಾವವೂ ದೈವಿಕ ಶಕ್ತಿಯೂ ಅಲ್ಲದೆ ಬೇರೇನೂ ಆಗಿರಲಿಲ್ಲ. ಹೌದು, ಅವರನ್ನು ಆ ಅಧಃಪತನದ ಮಾರ್ಗದಿಂದ ರಚಿಸಿ ಆಧ್ಯಾತ್ಮಿಕ ಜೀನ್ವತ್ಯಕೆ ಎತ್ತಿಕೊಂಡು ಹೋದದ್ದು ಆಧ್ಯಾತ್ಮಿಕವಾದೊಂದು ಕಾಂತಶಕ್ತಿಯೇ ಆಗಿತ್ತು.

ಇಸ್ಲಾಂ ಧರ್ಮ ಸ್ವೀಕರಿಸುವ ಹೊದಲು ಅವರಲ್ಲಿ ಹೆಚ್ಚಿನವರು ಹರ್ಷಾರತ್ ಮುಹಮ್ಮದ್ ಪ್ರೇಗಂಬರರ^(೬) ಬಧ್ಧಪ್ರೇರಿಗಳೂ ರಕ್ತಪಿಪಾಸಿಗಳೂ ಆಗಿದ್ದರೆಂಬುದು ವಿಸ್ಮಯಕರವಾದ ಸಂಗತಿಯಾಗಿದೆ. ದೀನ ದರಿದ್ರನಾದ, ಒಬ್ಬಂಟಿಗನಾದ ಓವರ್ ವ್ಯಕ್ತಿ ಅವರ ಹೃದಯಗಳಿಂದ ಹಗೆತನ ಮತ್ತು ಶತ್ರು ಭಾವನೆಯನ್ನು ಹೋಗಲಾಡಿಸಿ ಅವರನ್ನು ತಮ್ಮೆಡೆಗೆ ಆಕರ್ಷಿಸಿ, ಅವರು ತಮ್ಮ ಬೆಲೆಬಾಳುವ ವಸ್ತುದಿಗಳನ್ನು ಕಿತ್ತೂಗೆದು ಒರಟು ಉಡುಪುಗಳನ್ನು ಧರಿಸಿಕೊಂಡು ಸೇವಾಮನೋಭಾವದಿಂದ ತನ್ನ ಮುಂದೆ ಹಾಜರಾಗುವಂತಹ ರೀತಿಯಲ್ಲಿ ಅವರನ್ನು ಹರ್ಷಾರತ್ ಮುಹಮ್ಮದ್ ಪ್ರೇಗಂಬರ^(೭) ಸ್ವಾಧೀನಪಡಿಸಿಕೊಂಡರೆಂಬುದು ಅತ್ಯಧಿಕರವಾದ ಒಂದು ಸಂಗತಿಯಾಗಿದೆ. ಇದಕ್ಕಿಂತ ಮಿಗಿಲಾದ ಒಂದು ಅದ್ಭುತ ಪವಾದ ಬೇರೊಂದಿದೆ ಎಂದು ನಾನು ಭಾವಿಸುವುದಿಲ್ಲ.

ಇಸ್ಲಾಂ ಪ್ರಚಾರಗೊಂಡು ಹೇಗೆ?

ಇಸ್ಲಾಂ, ಧಾರ್ಮಿಕ ಯುದ್ಧ ಮಾಡಲು ಅದರ ಅನುಯಾಯಿಗಳನ್ನು ಆಜ್ಞಾಪಿಸುತ್ತದೆ ಎಂದು ವಿಚಾರಶಾಸ್ತರಾದ ಕೆಲವರು ಆರೋಪಿಸುತ್ತಾರೆ. ಈ ಜನರೆಲ್ಲ ಖಿಜ್ರದ ಬಲದಿಂದ ಇಸ್ಲಾಮಿಗೆ ಪರಿವರ್ತಿತರಾದವರೆಂದು ಅವರು ಭಾವಿಸುತ್ತಾರೆ. ಇದೆಷ್ಟು ದುಃಖಕರ! ಇಸ್ಲಾಮಿಗೆದುರಾಗಿ ಅನ್ಯಾಯದಿಂದ ವರ್ತಿಸುವುದರಲ್ಲಿ ಅದರ ಸತ್ಯತೆಯನ್ನು ಮುಚ್ಚಿಡುವುದರಲ್ಲಿ ಇವರು ಮಿತಿ ಮೀರಿದ್ದಾರೆ. ವಾಸ್ತವಾಂಶಕ್ಕೆದುರಾಗಿ ಹೀಗೆ ಕಣ್ಣ ಮುಚ್ಚಿಕೊಂಡಿರಲಿಕ್ಕೆ ಇವರಿಗೆ ಏನಾಗಿದೆ! ಪರಿಶುದ್ಧ ಮುಹಮ್ಮದ್ ಪ್ರೇಗಂಬರರು^(೪) ಅರೇಬಿಯಾದಲ್ಲಿ ಅವಿಭಾವಿಸಿದ್ದು ಒಬ್ಬ ಸಾಮ್ರಾಣಿ ನೆಲೆಯಲ್ಲಲ್ಲ. ಅವರಿಗೆ ರಾಜೋಜಿತ ಶಕ್ತಿಯೂ ಪ್ರತಾಪವೂ ಇದ್ದದರಿಂದ ಜನರು ಜೀವರಕ್ಷಣಾರ್ಥ ಅವರ ಪತಾಕೆಯ ಕೆಳಗೆ ಶರಣಾಗತರಾದರೆಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಏಕೆಂದರೆ, ಅವರು ಪ್ರವಾದಿತ್ವವನ್ನು ವಾದಿಸಿದ್ದು ಏಕದೇವ ಸಿದ್ಧಾಂತವನ್ನು ಪ್ರಚೋಧಿಸಲು ಪ್ರಾರಂಭಿದ್ದ್ವಾಗಿ ಅವರು ದರಿದ್ರರೂ ನಿಸ್ಕಾಯಕರೂ ಆಗಿದ್ದ ಸ್ಥಿತಿಯಲ್ಲಾಗಿತ್ತು. ಆಗ, ಅವರನ್ನು ನಂಬಲು ಜನರನ್ನು ನಿರ್ಬಂಧಿಸಲಿಕ್ಕೆ ಅವರ ವಶದಲ್ಲಿ ಯಾವ ಭಯಂಕರ ಖಿಜ್ರವಿತ್ತು? ಜನರು ತಮ್ಮ ಸ್ವಂತ ಇಚ್ಛೆಯಿಂದ ನಂಬಿರದಿದ್ದರೆ ಅವರನ್ನು ನಂಬಿಸಲು ಯಾವ ರಾಜನ ಸೇನೆಯನ್ನು ಹರ್ಷಾರತ್ತ ಮುಹಮ್ಮದ್ ಪ್ರೇಗಂಬರ್^(೫) ಕರೆದು ತರಿಸಿದ್ದು? ಯಾರ ಸಹಾಯವನ್ನು ಆ ಪ್ರವಾದಿ ಯಾಚಿಸಿದ್ದು?

ತ್ರಿಯ ಸತ್ಯಾನ್ವೇಷಿಗಳೇ, ಇವೆಲ್ಲ ಇಸ್ಲಾಮಿನ ಕರಿಣ ಶತ್ರುಗಳ ಸುಳಾರೋಪಗಳು ಮಾತ್ರವಾಗಿವೆ. ಹರ್ಷಾರತ್ತ ಮುಹಮ್ಮದ್ ಪ್ರೇಗಂಬರ್^(೫) ಜನಿಸಿ ಕೆಲವೇ ದಿನಗಳಲ್ಲಿ ಅವರ ತಂದೆಯೂ ಚಿಕ್ಕವಯಸ್ಸಿನಲ್ಲಿ ತಾಯಿಯೂ ಮೃತಪಟ್ಟಿದ್ದರಿಂದ ಅನಾಧಾರಾದ ಓವ್ರ ವ್ಯಕ್ತಿಯಾಗಿದ್ದರು ಎಂಬುದು ಚರಿತ್ರೆಯಿಚೆಗೆ ಕಣ್ಣೋಡಿಸುವ ಯಾರಿಗೂ ಪ್ರಯಾಸವಿಲ್ಲದೆ ಅರಿಯಬಹುದು. ತನ್ನ ಆಸರೆಗಾಗಿ ದೃವಿಕಹಸ್ತ ಮಾತ್ರವಿದ್ದ ಈ ಪುಣ್ಯ ಬಾಲಕ ಪರಮಾತ್ಮನ ರಕ್ಷಣೆಯ ನೆರಳಲ್ಲಿ ಬೆಳೆದನು. ಆ ಅನಾಧಾವಸ್ಥೆಯಲ್ಲಿ ಅವರು ಅನ್ಯರ ಆಡುಗಳನ್ನು ಮೇಯಿಸುವ ಕೆಲಸ ಕೂಡ ಮಾಡಬೇಕಾಗಿ ಬಂದಿತ್ತು. ಆಗ ಅವರಿಗೆ ಸರ್ವಾಧಿನಾಧನಾದ ಪರಮಾತ್ಮನಲ್ಲಿದೆ

ರಕ್ಷಕನಾಗಿ ಬೇರೆ ಯಾರೂ ಇರಲಿಲ್ಲ. ಇಪ್ಪತ್ತೆಯ ವರ್ಷ ಪ್ರಾಯವಾದಾಗಲೂ ಆ ಮಹಾಮರುಷನಿಗೆ ತನ್ನ ಖತ್ಯಸಹೋದರರಲ್ಲಿ ಯಾರೂ ತನ್ನ ಮತ್ತಿಯನ್ನು ವಿವಾಹ ಮಾಡಿಕೊಡಲು ತಯಾರಿರಲಿಲ್ಲ. ಏಕೆಂದರೆ ಪ್ರತ್ಯಕ್ಷದಲ್ಲಿ ಅವರಿಗೆ ಒಂದು ಕುಟುಂಬವನ್ನು ಸಲಹುವ ಸಾಮಧ್ಯವಿರಲಿಲ್ಲ. ಅವರಿಗೆ ವಿದ್ಯಾರ್ಥನಿಗೆ ಸಂದರ್ಭ ಲಭಿಸಿರಲಿಲ್ಲ. ಯಾವುದೇ ವೃತ್ತಿ ಶೀಕ್ಷಣವೂ ಅವರಿಗೆ ಸಿದ್ಧಿಸಿರಲಿಲ್ಲ. ಹಾಗೆ ಅವರಿಗೆ ನಲ್ಲಿತ್ತು ವರ್ಷ ಪ್ರಾಯವಾದಾಗ ಒಮ್ಮೆ ಅವರ ಪವಿತ್ರ ಮನಸ್ಸು ಅತಿ ಶಕ್ತವಾಗಿ ದೇವನೆಡೆಗೆ ಸೆಳೆಯಲ್ಪಟ್ಟಿತು. ಮಕ್ಕಳಿಂದ ಕೆಲವು ಮೈಲುಗಳಷ್ಟು ದೂರವಿರುವ ಹಿರಾ ಪರವತ ಗುಹೆಯಲ್ಲಿ ಏಕಾಂಗಿಯಾಗಿದ್ದುಕೊಂಡು ಅವರು ಪರಮಾತ್ಮನನ್ನು ಧ್ಯಾನಿಸುತ್ತಿದ್ದರು. ಒಂದು ದಿನ ಅವರು ಅಲ್ಲಿ ಧ್ಯಾನನಿಷ್ಠರಾಗಿದ್ದಾಗ ಅವರಿಗೆ ಪರಮಾತ್ಮನು ತನ್ನ ಪ್ರಕಟನೆ ಮತ್ತು ದಿವ್ಯವಾಣಿಯಿಂದ ಅನುಗ್ರಹಿಸಿದನು. ಲೋಕವು ಪರಮಾತ್ಮನನ್ನು ಮರೆತು, ಭೂಮಿ ಪಾಪದಿಂದ ತುಂಬಿದೆ. ಆದ್ದರಿಂದ ದೃವಿಕ ಶಿಶ್ಯ ಬರುವುದಕ್ಕೆ ಮುಂಬಿತವಾಗಿ ಜನರು ದೇವನ ಕಡೆಗೆ ತಿರುಗಬೇಕು ಎಂಬ ಮುನ್ನಜ್ಞರಿಕೆ ನೀಡಲು ನಿನ್ನನ್ನು ನಾನು ಸಂದೇಶವಾಹಕನಾಗಿ ನಿಯೋಜಿಸಿ ಕಳುಹಿಸುತ್ತಿದ್ದೇನೆ ಎಂಬಾದಾಗಿ ದಿವ್ಯಾಜ್ಞಿಯಾಯಿತು. ಈ ಆಜ್ಞೆಯಾದಾಗ, ತಾನು ಅಷ್ಟರಸ್ಥನಲ್ಲದ ಕಾರಣ ಭೀತನಾಗಿ, ತಾನು ಏನೂ ಓದಿ ಕಲಿತವನಲ್ಲವೆಂದು ಅವರು ವ್ಯಕ್ತಪಡಿಸಿದರು. ಆಗ ಸರ್ವಜ್ಞಾದ ಪರಮಾತ್ಮನು ಅವರ ಹೃದಯದಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ತುಂಬಿಸಿದನು; ತನ್ನ ಪ್ರಕಟನೆ ಹಾಗೂ ಚೋಧನೆಯಿಂದ ಅವರ ಹೃದಯವನ್ನು ಪ್ರಕಾಶಮಾರ್ಗವನಾಗಿ ಮಾಡಿದನು. ಬಡವರೂ ವಿನೀತರೂ ಅವರ ಆಧ್ಯಾತ್ಮಿಕ ಪರಿಶುದ್ಧ ಶಕ್ತಿಯಿಂದ ಆಕರ್ಷಿತರಾಗಿ ಅವರ ಅನುಸರಣೆ ಮತ್ತು ವಿಧೇಯತೆಯ ವಲಯದಲ್ಲಿ ಸೇರಲು ತೊಡಗಿದರು. ಉರಿನ ಪ್ರಬುಲ ವ್ಯಕ್ತಿಗಳು ಮತ್ತು ಹಿರಿಯರು ವಿರೋಧಿಸಲು ಸೊಂಟಕಟ್ಟಿದರು. ಹರ್ಷಾರ್ಥ ಪ್ರೇಗಂಬರರನ್ನು^(೪) ವಧಿಸಲು ಸಹ ಅವರು ಸನ್ನಧರಾದರು. ಅವರ ಅನುಚರರಲ್ಲಿ ಅನೇಕ ಸ್ತ್ರೀ ಮರುಷರನ್ನು ಆ ಶತ್ರುಗಳು ಜಿತ್ತಿಹಿಂಸೆ ಕೊಟ್ಟಿ ಕೊಂಡರು. ಕಡೆಗೆ ಹರ್ಷಾರ್ಥ ಪ್ರೇಗಂಬರರನ್ನು^(೫) ವಧಿಸಲು ಅವರ ಭವನವನ್ನು ಸುತ್ತುವರಿದರು. ಆದರೆ ಪರಮಾತ್ಮನು ರಕ್ಷಿಸಲು ಬಯಸಿದವರನ್ನು ಕೊಲ್ಲಲು ಯಾರಿಗೆ ಸಾಧ್ಯ? ಶತ್ರುಗಳ ಉದ್ದೇಶವನ್ನೂ ಗೂಡಾಲೋಚನೆಯನ್ನೂ ಪರಮಾತ್ಮನು ತನ್ನ ಪ್ರವಾದಿಗೆ ತಿಳಿಸಿಕೊಟ್ಟಿ ೩೨ ಉರನ್ನು ಬಿಟ್ಟಿ ಹೋಗಲು

ಅವರಿಗೆ ಆಜ್ಞಾಪ್ತಿಸಿ, ಸದಾ ತನ್ನ ಸಹಾಯ ಅವರಿಗಿದೆಯೆಂದು ವಾಗ್ದಾನ ಮಾಡಿದನು. ಹಾಗೆ ಹರ್ಯಾರತ್ ಪೈಗಂಬರ್^(೫) ತಮ್ಮ ಸ್ನೇಹಿತ ಹರ್ಯಾರತ್ ಅಭಾಬಕ್ರಾರನ್ನು ಒಡಗೂಡಿ ಉಂಟಾಗಿ ಬಿಟ್ಟು ಹೊರಟು ಇಬ್ಬರೂ ‘ಶಾರ್’ ಗುಹೆಯಲ್ಲಿ ಅಡಗಿ ಅದರಲ್ಲಿ ಮೂರು ರಾತ್ರಿಗಳನ್ನು ಕಳೆದರು. ಹರ್ಯಾರತ್ ಪೈಗಂಬರರನ್ನು^(೬) ಹಿಡಿಯಲು ಹೊರಟ ಶತ್ರುಗಳು ಒಬ್ಬ ಮಾರ್ಗದರ್ಶಕನ ಸಹಾಯದಿಂದ ಕಾಲಿನ ಹೆಚ್ಚೆಯ ಗುರುತುಗಳನ್ನು ಹಿಂಬಾಲಿಸಿ ಗುಹೆಯ ಹತ್ತಿರಕ್ಕೆ ತಲುಪಿದರು. ಅಲ್ಲಿಯ ತನಕ ಕಾಲಿನ ಹೆಚ್ಚೆಗಳನ್ನು ಕಂಡುಹಿಡಿದ ಮಾರ್ಗದರ್ಶಕನು ಹರ್ಯಾರತ್ ಪೈಗಂಬರ್^(೭) ಗುಹೆಯಲ್ಲಿ ಇರಬೇಕೆಂದೂ ಅದರಾಚೆ ಕಾಲಡಿ ಗುರುತುಗಳು ಕಾಣಾದುದರಿಂದ ಅವರು ಅಲ್ಲಿಂದ ಮುಂದಕ್ಕೆ ಹೋಗಿದ್ದರೆ ಆಕಾಶದೆಡೆಗೆ ಹೋಗಿರಲಿಕ್ಕೆ ಸಾಧ್ಯವೆಂದೂ ಒತ್ತಿ ಹೇಳಿದನು. ಆದರೆ ಪರಮಾತ್ಮನ ಅಘ್ಯತ ಶಕ್ತಿಯನ್ನು ಸೀಮಿತಗೊಳಿಸಲು ಯಾರಿಗೆ ಸಾಧ್ಯ? ಒಂದು ರಾತ್ರಿಯೊಳಗೆ ಜೀಡ ತನ್ನ ಬಲೆಯಿಂದ ಆ ಗುಹೆಯ ಪ್ರವೇಶ ದಾಷ್ಟರವನ್ನು ಮುಚ್ಚಿಟ್ಟಿತ್ತು; ಒಂದು ಪಾರಿವಾಳ ಗುಹೆಮುಖದಲ್ಲಿ ಗೂಡುಕಟ್ಟಿ ಅದರಲ್ಲಿ ಮೊಟ್ಟೆಯನ್ನಿಟ್ಟಿತ್ತು. ಗುಹೆಯೊಳಗೆ ಪ್ರವೇಶಿಸಿ ಪರಿಶೋಧಿಸಲು ಮಾರ್ಗದರ್ಶಕನು ಸಂಗಡಿಗರನ್ನು ಪ್ರೇರೇಷಿಸಿದಾಗ, ಅವರಲ್ಲಿ ಒಬ್ಬ ವ್ಯಧನು ಹೀಗೆಂದನು; “ಈ ಮಾರ್ಗದರ್ಶಕನು ಹುಚ್ಚನಾಗಿ ಬಿಟ್ಟಿದ್ದಾನೆ; ಮುಹಮ್ಮದ್ ಜನಿಸುವ ಮೊದಲಿನಿಂದಲೇ ಈ ಗುಹೆಮುಖದಲ್ಲಿ ಈ ಜೀಡರ ಬಲೆಯನ್ನು ನೋಡುತ್ತಿದ್ದೇನೆ.” ಇದನ್ನು ಕೇಳಿದಾಗ ಜನರೆಲ್ಲ ಅಲ್ಲಿಂದ ಚದುರಿದರು. ಯಾರೂ ಗುಹೆಯೊಳಗೆ ಪ್ರವೇಶಿಸಿ ಪರಿಶೋಧಿಸಲು ತಯಾರಾಗಲಿಲ್ಲ.

ಅನಂತರ ಹರ್ಯಾರತ್ ಪೈಗಂಬರ್^(೮) ಅಲ್ಲಿಂದ ರಹಸ್ಯವಾಗಿ ಹೊರಟು ಮದೀನದಲ್ಲಿ ಅಭಯವನ್ನು ಪಡೆದರು. ಅಲ್ಲಿ ಹೆಚ್ಚಿನವರು ಅವರನ್ನು ಸ್ವೀಕರಿಸಿದರು. ಇದು ಮತ್ತು ನಿವಾಸಿಗಳನ್ನು ಹೆಚ್ಚು ರೋಷಾಕುಲರನ್ನಾಗಿ ಮಾಡಿತು. ತಮ್ಮ ಕೊಳ್ಳು ಕ್ಯೆಬಿಟ್ಟು ಹೋದುದಕ್ಕೆ ಅವರು ದುಃಖಿಸಿದರು. ಅಂದು ಮೊದಲೆಗೂಂಡು ಹರ್ಯಾರತ್ ಪೈಗಂಬರರನ್ನು^(೯) ವಧಿಸಲು ಅವರು ರಾತ್ರಿ - ಹಗಲೆನ್ನದೆ ನಾನಾ ರೀತಿಯಲ್ಲಿ ಪ್ರಯತ್ನಿಸಿದರು. ಆ ಮಹಾಪುರುಷರನ್ನು ನಂಬಿದ ಮತ್ತು ನಿವಾಸಿಗಳಾದ ಕೆಲವರು ಸ್ವಂತ ಮನೆಮಾರುಗಳನ್ನು ಬಿಟ್ಟು ಹೋಗಿ ಬೇರೆ ದೇಶಗಳಲ್ಲಿ ಅಭಯ ಪಡೆದರು. ಕೆಲವರು ಅಬಿಸಿನಿಯಾ ರಾಜರ ಆಡಳಿತದಲ್ಲಿ

ಶರಣಾರ್ಥಿಗಳಾದರು. ಹೊರಗೆ ಎಲ್ಲೂ ಹೋಗಲು ಸಾಧ್ಯವಾಗದ ದರಿದ್ರರು ಮಕ್ಕಳಲ್ಲೇ ಉಳಿಯಲು ನಿರ್ಬಂಧಿತರಾದರು. ಅಲ್ಲಿ ಅವರು ಕರಿಣ ಯಾತನೆಗಳಿಗೆ ಗುರಿಯಾದರು. ಸದಾ ಸಂಕಷ್ಟಕ್ಕೊಳ್ಳಬಾಗದ ಆ ನಿಸ್ವಹಾಯಕರ ವಿಲಾಪನೆಯ ಕುರಿತು ಪರಿಶುದ್ಧ ಶಿರ್ಜನಿನಲ್ಲಿ ಪ್ರಸ್ತಾಪಿಸಲಾಗಿದೆ.

ಮಕ್ಕಳ ಅವಶ್ಯಕಿಗಳ ದೋಜನ್ಯಗಳು ಎಲ್ಲ ಸೀಮೆಗಳನ್ನು ಮೇರಿದವು. ಅವರು ಬಡ ಸ್ತ್ರೀಯರನ್ನು ಅನಾಥ ಮಕ್ಕಳನ್ನು ವಧಿಸಲು ತೊಡಗಿದರು. ಕೆಲ ಸ್ತ್ರೀಯರನ್ನು ಅತಿ ದಾರುಣವಾದ ರೀತಿಯಲ್ಲಿ ಕೊಲೆ ಮಾಡಿದರು. ಅವರ ಕಾಲುಗಳನ್ನು ಎರಡು ಒಂಟಿಗಳಿಗೆ ಬಿಗಿಯಾಗಿ ಕಟ್ಟಿ ಒಂಟಿಗಳನ್ನು ಎದುರು ಬದಿರು ದಿಕ್ಕುಗಳಿಗೆ ಓಡಿಸಿ ಅವರನ್ನು ಎರಡು ಸೀಳುಗಳನ್ನಾಗಿ ಮಾಡಿದರು.

ಹೀಗೆ ಅವಶ್ಯಕಿಗಳಾದ ಶಿರ್ಜನಿಗಳ ಪೀಡೆ ಮತ್ತು ಹಿಂಸೆಗಳು ಅಶ್ಯಂತ ನಿಷ್ಪರವೂ ಕೂರವೂ ಆದಾಗ ಕರುಣಾನಿಧಿಯಾದ ಪರಮಾತ್ಮನ ತನ್ನ ಭಕ್ತಜನರ ಮೇಲೆ ದಯೆದೋರಿದನು. ಅವನು ಅವರ ವಿಲಾಪನೆಗಳನ್ನು ಕೇಳಿ ಅವರಿಗೆ ಆಶ್ಚರ್ಯಕ್ಕಣಾರ್ಥ ದೋಜನ್ಯಗಾರರ ಎದುರಾಗಿ ಆಯುಧವೇತ್ತಲು ಅಪ್ಪಣಿ ಕೊಟ್ಟನು. ನಿರಪರಾಧಿಗಳನ್ನು ಖಿಡ್ದಿಂದ ನಾಶಮಾಡಲು ಹೊರಟವರು ಖಿಡ್ದಿಂದಲೇ ನಾಶಗೊಳ್ಳುವರೆಂದೂ ಆದರೆ ವಿಶ್ವಾಸಿಗಳು ಎಲ್ಲೆ ಮೇರಿ ವರ್ತಿಸಬಾರದೆಂದೂ ಅವರಿಗೆ ಆಜ್ಞಾಪಿಸಲಾಯಿತು. ಏಕೆಂದರೆ ಎಲ್ಲೆ ಮೇರಿದವರನ್ನು ಪರಮಾತ್ಮನು ತ್ವೀಕ್ಷಿಸುವುದಿಲ್ಲ.

ಇದಾಗಿದೆ ಇಸ್ಲಾಮಿಕ ಜಿಹಾದಿನ ಅಧಿವಾ ಧಾರ್ಮಿಕ ಯುದ್ಧದ ವಾಸ್ತವಿಕತೆ. ಇದನ್ನು ಬಹಳ ತಪ್ಪಾಗಿ ಜಿತ್ತೀಕರಿಸಲಾಗಿದೆ. ಪರಮಾತ್ಮನು ಕ್ಷಮಾಶೀಲನೂ ಸಹನೆದೋರುವವನೂ ಆಗಿದ್ದರೂ ದೋಜನ್ಯಗಾರರ ಹಿಂಸೆ ಸೀಮಾತೀತವಾಗಿ ವರ್ಧಿಸುವಾಗ ಅವನು ಅವರನ್ನು ಶಿಕ್ಷಿಸದೆ ಬಿಡುವುದಿಲ್ಲ. ಅವರ ನಾಶಕ್ಕಾಗಿ ಅವನೇ ದಾರಿಯುಂಟುಮಾಡುತ್ತಾನೆ. ಇಸ್ಲಾಂ ಖಿಡ್ದಿಂದ ಪ್ರಜಾರಗೊಂಡ ಧರ್ಮವೆಂದು ಎದುರಾಳಿಗಳು ಎಲ್ಲಿಂದ ಗ್ರಹಿಸಿದರು? ಅವರೊಡನೆ ಇದನ್ನು ಯಾರು ಹೇಳಿದರು? ಈ ಆರೋಪವನ್ನು ಪವಿತ್ರ ಶಿರ್ಜನಾ ನಿರಾಕರಿಸುತ್ತದೆ. ಅದು ಹೀಗೆನ್ನುತ್ತದೆ: "ಲಾ ಇಕ್ರಾಹ ಫಿದ್ದೀನಿ" ಎಂದರೆ "ಧರ್ಮದಲ್ಲಿ ಯಾವುದೇ ಬಲಪ್ರಯೋಗವಿಲ್ಲ." (2:257). ಪರಮಾತ್ಮನು ತನ್ನ ಪವಿತ್ರ ಗ್ರಂಥದಲ್ಲಿ

ಹೀಗೆ ವ್ಯಕ್ತಪಡಿಸಿರುವಾಗ ಮತ್ತಾರು ಬಲಪ್ರಯೋಗಿಸಲು ಆಚಾರ್ಯಿಸಿದ್ದು? ದಬ್ಬಾಳಿಕೆಗೆ ಯಾವ ಸಾಧನಗಳಿದ್ದವು? ಬಲಪ್ರಯೋಗದ ಕಾರಣದಿಂದ ಧರ್ಮ ಪರಿವರ್ತನೆಗೊಂಡವರು ಇಂತಹ ಉನ್ನತ ಮಟ್ಟದ ನಿಷ್ಠೆ ಮತ್ತು ವಿಶ್ವಾಸ ಉಳ್ಳವರಾದರೇ? ಸಂಖ್ಯೆಯಲ್ಲಿ ಮುನ್ಮೂರರಷ್ಟು ಮಾತ್ರವಿದ್ದ ಅವರು ಪ್ರತಿಫಲೇಚ್ಯೇಯಿಲ್ಲದೆ ಸಾವಿರಗಟ್ಟಲೇ ಶತ್ರುಗಳ ವಿರುದ್ಧ ಹೋರಾಡಿದರು. ಅವರ ಸಂಖ್ಯೆ ಸಾವಿರವಿದ್ದಾಗ ಲಕ್ಷಗಟ್ಟಲೇ ಶತ್ರುಗಳನ್ನು ಅವರು ಗೆದ್ದರು. ಸ್ವಧರ್ಮವನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಸಲು ಅವರು ಕುರಿಗಳಂತೆ ತಮ್ಮ ಶಿರಗಳನ್ನು ಕೊಯ್ದುಕೊಳ್ಳಲು ಕಾಣಿಸಿಕೊಟ್ಟು ಸ್ವಂತ ರಕ್ತದಿಂದ ಇಸ್ಲಾಮಿನ ಸತ್ಯವನ್ನು ಸಾಕ್ಷೀಕರಿಸಿ ಏಕದೇವ ತತ್ವವನ್ನು ಸರ್ವತ್ರ ಪ್ರಚುರಪಡಿಸಲು ಸನ್ನಧರಾದರು. ದುರಂತಗಳನ್ನು ಸಹಿಸಿಕೊಂಡು ಅವರು ಒಂದು ಕಡೆ ಆಷ್ಟಿಕದ ಮರಳಾರಣ್ಯದವರೆಗೆ ಇಸ್ಲಾಂ ಧರ್ಮವನ್ನು ಪ್ರಚೋರಿಸಿದರು; ಮತ್ತೊಂದು ಕಡೆ ಅವರು ಕಷ್ಟಗಳನ್ನು ಸಹಿಸಿಕೊಂಡು ಜೀನಾ ದೇಶವನ್ನು ಸಹ ತಲುಪಿದರು. ರಣೋತ್ಸವಕರಾದ ಭಟರಾಗಿ ಅಲ್ಲ; ಕೇವಲ ಇಸ್ಲಾಂ ಧರ್ಮವನ್ನು ಪ್ರಚೋರಿಸಲು ನಿಸ್ಸಂಗರಾದ ದರವೇಶಿಗಳಾಗಿ (ಬೈರಾಗಿ, ಫಕೀರ) ಅವರು ಅಲ್ಲಿ ಪ್ರವೇಶಿಸಿದ್ದರು. ಅವರ ಅನುಗ್ರಹಿತ ಪ್ರಚೋರನೆಯಿಂದ ಆ ದೇಶದಲ್ಲಿ ಕೋಟಿಗಟ್ಟಲೇ ಮುಸ್ಲಿಮರು ಉಂಟಾಗುವಂತೆ ಆಯಿತು. ನಂತರ ಅವರು ಒರಟು ವಸ್ಥಾರಿಗಳಾದ ದರವೇಶಿಗಳಾಗಿ ನಮ್ಮ ಭಾರತದಲ್ಲಿ ಬಂದರು. ಅವರ ಉಪದೇಶದ ಫಲವಾಗಿ ಆಯಾರವರ್ತದ ಜನ ಸಂಚಯಗಳಲ್ಲಿ ಅನೇಕರು ಇಸ್ಲಾಂ ಧರ್ಮವನ್ನು ಅವಲಂಬಿಸಿದರು. ಅನಂತರ ಅವರು ಪಶ್ಚಿಮ ದಿಕ್ಕಿನೆಡೆಗೆ ತಿರುಗಿ ಯುರೋಪಿನ ಸೀಮೆಯವರೆಗೆ ಏಕದೇವ ಸಿದ್ಧಾಂತವನ್ನು ಪ್ರಚಾರಪಡಿಸಿದರು.

ಸತ್ಯಪ್ರಿಯರೇ, ನೀವು ಪ್ರಾಮಾಣಿಕವಾಗಿ ಹೇಳಿರಿ. ಇವೆಲ್ಲ ಬಲವಂತ ಕಾರಣದಿಂದ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದವರ - ನಾಲಗೆಯಿಂದ ಮಾತ್ರ ವಿಶ್ವಾಸವನ್ನು ತೋರ್ಪಡಿಸಿ ಹೃದಯದಲ್ಲಿ ಅವಿಶ್ವಾಸವನ್ನು ತುಂಬಿರುವ ಕಪಟಗಳ ವರ್ತನೆಗಳೇ? ಖಂಡಿತವಾಗಿಯೂ ಅಲ್ಲ. ಇದು ಯಾರ ಹೃದಯ ಸತ್ಯವಿಶ್ವಾಸದ ದೀಪ್ತಿಯಿಂದ ಪ್ರಕಾಶಿತಗೊಂಡು ಅದರಲ್ಲಿ ಕೇವಲ ಸತ್ಯಸ್ವರೂಪನಾದ ಪರಮಾತ್ಮನ ಪ್ರೀತಿ ನೆಲೆಸಿದೆಯೋ ಅಂತಹವರ ಕರ್ಮ ವಿಲಾಸವಾಗಿದೆ.

ಇಸ್ಲಾಮಿನ ಅರ್ಥಾಪನೆ

ಇನ್ನು ನಾವು ಇಸ್ಲಾಮಿನ ಅರ್ಥಾಪನೆಯೇನೆಂಬ ವಿಷಯದೆಡೆಗೆಯೇ ತಿರುಗೊಣಂ. ಇಸ್ಲಾಮಿನ ಮುಖ್ಯಾದ್ಯೇಶ ಭೂಮಿಯಲ್ಲಿ ಪರಮಾತ್ಮನ ಏಕತ್ವವನ್ನು ಅವನ ಮಹಿಮೆಯನ್ನು ಸಾಧಿಸಿ, ಬಹುದೇವಾರಾಧನೆಯನ್ನು ಸರ್ವಧಾ ಒಪ್ಪದೆ, ವಿವಿಧ ಜಾತಿಗಳನ್ನು ವಿಭಿನ್ನ ಪಕ್ಷಗಳನ್ನು ಒಂದೇ ಆದಶರದ ಕೆಳಗೆ ಸಂಘಟಿಸಿ ಏಕ ಸಮುದಾಯವನ್ನಾಗಿ ಮಾಡುವುದಾಗಿದೆ. ಹಿಂದಿನ ಎಲ್ಲ ಧರ್ಮಗಳ ಹಾಗೂ ಪ್ರವಾದಿಗಳ ಲಕ್ಷ್ಯ ಪ್ರತ್ಯೇಕ ಪ್ರತ್ಯೇಕ ಜಾತಿಯವರನ್ನೇ ರಾಜ್ಯದವರನ್ನೋ ಸುಧಾರಿಸುವುದು ಮಾತ್ರವಾಗಿತ್ತು. ಆ ಪ್ರವಾದಿಗಳು ಅವರ ಜನತೆಗಳಿಗೆ ಧಾರ್ಮಿಕ ಪಾಠಗಳನ್ನು ನೀಡಿದ್ದರೆ ಅವರ ಉದ್ದೇಶ ಆಯಾಯ ಜಾತಿಯವರನ್ನು ಮಾತ್ರ ಆ ತತ್ವ ಸಂಹಿತೆಗಳ ಮೂಲಕ ಧಾರ್ಮಿಕವಾಗಿ ಉದ್ಧರಿಸುವುದಾಗಿತ್ತು. ಉದಾಹರಣೆಗಾಗಿ, ಯೇಸುಕ್ರಿಸ್ತರು ಸ್ವಷ್ಟವಾಗಿ ಪ್ರಬೋಧಿಸಿದ್ದ ತಮ್ಮ ದೌತ್ಯ ಇಸ್ರಾಕ್ರಿಲ್ ಗೋತ್ರಕ್ಕೆ ಮಾತ್ರವೆಂದಾಗಿದೆ. ಇಸ್ರಾಕ್ರಿಲ್ಯಾಷಲ್ಲದ ಓವ್ರ ಸ್ತ್ರೀ ಯೇಸುಕ್ರಿಸ್ತರನ್ನು ಸಮೀಪಿಸಿ, "ಸ್ವಾಮಿ, ನನಗೆ ಕರುಣೆ ತೋರಿಸು" ಎಂದು ವಿನಿತಳಾಗಿ ಅಪೇಕ್ಷಿಸಿದಾಗ, ತಾನು ಇಸ್ರಾಕ್ರಿಲ್ಯಾರಿಗಲ್ಲದೆ ಮತ್ತೊಂದು ಕಳುಹಿಸಲ್ಪಡಲಿಲ್ಲವೆಂದು ಹೇಳಿ ಅವರು ಅವಳ ಬೇಡಿಕೆಯನ್ನು ನಿರಾಕರಿಸಿದರು. ಆ ಸ್ತ್ರೀ ಮತ್ತೂ ಬಿನ್ನವಿಸಿದಾಗ, "ಮಹಿಳಿಗಿರುವ ರೋಟಿಯನ್ನು ನಾಯಿಗಳಿಗೆ ಕೊಡುವುದು ಉಚಿತವಲ್ಲ" ಎಂದು ಉದಾಹರಿಸಿಕೊಂಡು ಅವರು ತಮ್ಮ ದೌತ್ಯವು ಇಸ್ರಾಕ್ರಿಲ್ಯಾರೇತರಿಗಿಲ್ಲವೆಂಬುದನ್ನು ದೃಷ್ಟಿಕರಿಸಿದರು. ಆದರೆ ನಮ್ಮ ಪ್ರಾಗಂಬರ್^(ಇ) ತಾವು ಅರಬೀಯರಿಗಾಗಿ ಮಾತ್ರ ಆಗಮಿಸಿದ ಓವ್ರ ಪ್ರವಾದಿಯೆಂದು ಎಲ್ಲಿಯೂ ಹೇಳಿಲ್ಲ. ತದ್ವಿರುದ್ಧವಾಗಿ ತನ್ನ ದೌತ್ಯದ ವಿಶ್ವಾಸ್ಯಪಕತೆಯನ್ನು ಘೋಷಿಸಿದ್ದರು. ಪವಿತ್ರ ಶಿರೋಆನ್ ಹೇಳುತ್ತದೆ: "ಕುಲ್ಯಾಯಾ ಅಯ್ಯಾಹನ್ನಾಸು ಇನ್ನೀ ರಸೂಲುಲ್ಲಾಹಿ ಇಲ್ಲಿಕುಮಾ ಜಮೀಲ" ಎಂದರೆ "ಪ್ರವಾದಿಯೇ ಹೇಳಿ: ಎಲ್ಲೆ ಮನುಷ್ಯರೇ, ದಿಟವಾಗಿಯೂ ನಾನು ನಿಮ್ಮಲ್ಲಿರೆಡೆಗೆ ಅಲ್ಲಾಹನ ಸಂದೇಶವಾಹಕನಾಗಿ ನಿಯೋಜಿತನಾಗಿದ್ದೇನೆ" (7:159). ಆದರೆ ಯೇಸುಕ್ರಿಸ್ತರು ತಮ್ಮ ಬಳಿ ಬಂದ ಸ್ತ್ರೀಯೊಡನೆ ನಿರಾಕರಿಸಿ ಹೇಳಿದ್ದ ಅವರ ಅಪರಾಧವೆಂದು ಗಣಿಸಲು ನಿವಾಹವಿಲ್ಲವೆಂಬುದು ನೆನಪಿನಲ್ಲಿಡಬೇಕಾಗಿದೆ. ಅಂದು ವಿಶ್ವೇಕ್ಕ ದೌತ್ಯದ

ಅಥವಾ ವಿಶ್ವವ್ಯಾಪಿ ಶಿಕ್ಷಣದ ಕಾಲವಾಗಿರಲಿಲ್ಲ. ಅದ್ದರಿಂದ ಅವರ ಪ್ರಬೋಧನೆ ಇಸ್ತಾಕ್ಷಲ್ಯರೆಡೆಯಲ್ಲಿ ಮಾತ್ರವಾಗಿರಬೇಕೆಂದೂ ಇತರ ಜಾತಿಯವರೊಡನೆ ಅವರಿಗೆ ಯಾವ ಸಂಬಂಧವಾಗಲೀ ಇರಬಾರದೆಂದೂ ಯೇಸುಕ್ರಿಸ್ತರು ಪರಮಾತ್ಮನಿಂದ ಆಚ್ಚಾಪಿಸಲ್ಪಟ್ಟಿದ್ದರು. ನಾನು ಮೊದಲು ಹೇಳಿದ ಹಾಗೆ ಯೇಸುಕ್ರಿಸ್ತರ ಧಾರ್ಮಿಕ ಅಧ್ಯಾಪನೆ ಯಹಾದ್ಯರಿಗೆ ಮಾತ್ರವಾಗಿತ್ತು. ‘ತೌರಾತಿ’ನಲ್ಲಿ (ಮೋಶೆಯ ನಿಯಮ ಸಂಹಿತೆಯಲ್ಲಿ) ಆದೇಶಿಸಲ್ಪಟ್ಟಿರುವುದು ಹಲ್ಲಿಗೆ ಬದಲಾಗಿ ಹಲ್ಲು, ಕಣ್ಣಿಗೆ ಬದಲಾಗಿ ಕಣ್ಣು, ಮೂಗಿಗೆ ಬದಲಾಗಿ ಮೂಗು ಎಂಬ ರೀತಿಯ ಶಿಕ್ಷಾನಿಯಮವಾಗಿತ್ತು. ಆ ಅಧ್ಯಾಪನೆಯ ಉದ್ದೇಶ ಯಹಾದ್ಯರೆಡೆಯಲ್ಲಿ ನೀತಿಯನ್ನೂ ನ್ಯಾಯವನ್ನೂ ನೆಲೆನಿಲ್ಲಿಸಲಿಕ್ಕೂ ಅತಿಕ್ರಮಣದಿಂದ ಅವರನ್ನು ತಡೆಯಲಿಕ್ಕೂ ಆಗಿತ್ತು. ಕಾರಣವೇನೆಂದರೆ, ನಾನ್ನಾರು ವರ್ಷಗಳಿಂದ ದಾಸ್ಯದಲ್ಲಿ ವಾಸವಾಗಿದ್ದದರಿಂದ ಅವರು ಕರಿಣ ಹೃದಯರೂ ನೀಚ ಮನಸ್ಸರೂ ಆಗಿ ಅಧಃಪತಿಸಿ, ಅನೀತಿಯೂ ಅಸಂಕೋಚತೆಯೂ ಅವರ ವಿಶೇಷ ಸ್ವಭಾವ ಜಿಹ್ವೆಗಳಾಗಿದ್ದವು. ಹಾಗೆಯೇ ಯೇಸುಕ್ರಿಸ್ತರ ಅವತಾರ ಕಾಲದಲ್ಲಿ, ಶಿಕ್ಷಾ ನಿಯಮಗಳಲ್ಲಿ ಯಹಾದ್ಯರ ಮಿತಿಮೀರಿದ ಕರಿಣ ಸ್ವಭಾವಕ್ಕೆ ಪರಿಹಾರ ಕಾಣಲಿಕ್ಕಾಗಿ ಸೌಮ್ಯತೆಯನ್ನೂ ಕಾರ್ಯಾವಳಿಸಿಕೊಂಡಿರುತ್ತಾರೆ ಈಂಜೀಲಿನಲ್ಲಿ (ಸುವಾರ್ತೆಗಳಲ್ಲಿ) ಒಳಗೊಂಡ ಧರ್ಮೋಪದೇಶಗಳು ಯಹಾದ್ಯರನ್ನು ಮಾತ್ರ ಉದ್ದೇಶಿಸಿದ್ದಾಗಿವೆ; ಲೋಕವನ್ನೆಲ್ಲ ಸಂಬೋಧನೆ ಮಾಡಿದ್ದಲ್ಲ. ಏಕೆಂದರೆ ಯೇಸುಕ್ರಿಸ್ತರಿಗೆ ಇತರ ಜಾತಿಯವರೊಡನೆ ಏನೂ ಲಕ್ಷ್ಯವಿರಲಿಲ್ಲ.

ಯೇಸುಕ್ರಿಸ್ತರ ಉಪದೇಶಗಳು ಸಾರ್ವಲೋಕಿಕವಲ್ಲವೆಂದು ಮೇಲಿನ ವಿವರಣೆಯಿಂದ ತಿಳಿದಿರಬಹುದು. ಮಾತ್ರವಲ್ಲ, ‘ತೌರಾತ್’ ಪ್ರತೀಕಾರವನ್ನು ಮಿತಿಮೀರಿ ಉಪದೇಶಿಸುವುದು ಇದು ಇಂಜೀಲಿನ ಇನ್ನೊಂದು ನ್ಯಾನತೆಯಾಗಿದೆ. ಈ ಎರಡೂ ಧರ್ಮಗ್ರಂಥಗಳು ಮಾನವ ವೃಕ್ಷದ ಎಲ್ಲ ಕೊಂಬೆಗಳ ಕುರಿತು ಗಮನ ಹರಿಸಿಲ್ಲ. ಈ ಮರದ ಒಂದು ಕೊಂಬೆಯನ್ನು ತೌರಾತ್ ಮೋಷಿಸುತ್ತದೆ. ಇನ್ನೊಂದು ಕೊಂಬೆಯನ್ನು ಇಂಜೀಲ್ ತನ್ನ ವಶವಿರಿಸಿದೆ. ಇವೆರಡೂ ಉಪದೇಶಗಳು ಮಧ್ಯ ಮಾರ್ಗದಿಂದ ದೂರವಿವೆ. ಏಕೆಂದರೆ

ಎಲ್ಲ ಸಂದರ್ಭಗಳಲ್ಲಿ ಪ್ರತೀಕಾರ ಕೈಗೊಳ್ಳಲು ಮತ್ತು ಶಿಕ್ಷೆ ನೀಡಲು ಯಾವ ಪ್ರಕಾರ ಅಯೋಗ್ಯವಾಗಿದೆಯೋ ಅದೇ ಪ್ರಕಾರ ಸದಾಕಾಲ ಕ್ಷಮೆ ನೀಡುತ್ತಿರುವುದು ಸಹ ಮನುಷ್ಯ ಸುಧಾರಣೆಗಿರುವ ದಾರಿಗೆ ವಿರೋಧವಾಗಿದೆ. ಈ ಕಾರಣದಿಂದಲೇ ಪವಿತ್ರ ಶಿರ್ಬಾಣ ಈ ಎರಡು ಉಪದೇಶಗಳನ್ನು ಸರಿಪಡಿಸಿ ಹೀಗೆಂದು ಉಪದೇಶಿಸಿದೆ: ‘ವ ಜರ್ಖಾಲು ಸಯ್ಯಾತತಿನ್ ಸಯ್ಯಾತತುನ್ ಮಿಸ್ ಲುಹಾ ಫಮನ್ ಅಫಾ ವ ಅಸ್ ಲಹ ಫಲಜ್ ರುಹೂ ಅಲಲ್ಲಾಹಿ’ (42:41). ಅಂದರೆ ಕೆಡುಕಿರುವ ಪ್ರತಿಫಲ ಅದಕ್ಕನುಗೂಣವಾದ ಶಿಕ್ಷೆಯಾಗಿದೆ. (ಇದು ತೌರಾತಿನ ಉಪದೇಶ ಪ್ರಕಾರವಾಗಿದೆ). ಆದರೆ (ಇಂಜೀಲಿನ ಉಪದೇಶದ ಪ್ರಕಾರ) ಕ್ಷಮಾದಾನದಿಂದ ಉತ್ತಮ ಪರಿಣಾಮ ಉಂಟಾಗುವುದಾದರೆ ಮತ್ತು ಕ್ಷಮೆ ಗಳಿಸಿದವನು ಇದರಿಂದ ಸುಧಾರಣೆ ಹೊಂದುವನಾದರೆ ಮಾತ್ರ ಕ್ಷಮೆಯು ಯೋಗ್ಯವಾಗುವುದು. ಇಲ್ಲದಿದ್ದರೆ ತೌರಾತ್ ಪ್ರಕಾರದ ಶಿಕ್ಷೆ ನಿಯಮವೇ ಅನ್ವಯವಾಗುವುದು.

